

ವೇಲುಕೋಳಿಯಲ್ಲಿ ಮಳೆನೀರು ಸಂಗ್ರಹದ ಮಾದರಿ

ರವೀಂದ್ರ ಭಟ್ಟ ಬನಕ್ಕು

ವೇಲುಕೋಳಿ ಕೈತ್ತವು ಮಳೆ ನೀರು ಸಂಗ್ರಹದ ಬಗ್ಗೆ ಬಹುದೊಡ್ಡ
ಪಾಠವ್ಯೋಂದನ್ನು ತಿಳಿಸುವ ಹಾದರಿಯಾಗಿದೆ. ನೂರಾರು ವರ್ಷಗಳ ಹಿಂದೆ
ಅಸ್ತಿತ್ವಕ್ಕೆ ಬಂದ ಈ ಮಳೆ ನೀರು ಸಂಗ್ರಹ ವ್ಯವಸ್ಥೆ ಇಂದಿಗೂ ಸುಸ್ತಿತಿಯಲ್ಲಿದೆ,
ಜಲಾನಯನ ಕಾರ್ಯಕ್ರಮಗಳನ್ನು ರೂಪಿಸುವರಿಗೆ ಹಾದರಿಯಾಗಿದೆ.
ಸರಣಿರೂಪದಲ್ಲಿ ನಿರ್ಮಿಸಿರುವ ಕೋ ಪುತ್ತು ಕೋಳಿಗಳು ಎಪ್ಪು
ವ್ಯವಸ್ಥೆತಾಗಿವೆಯೆಂದರೆ ಎಂತಹ ಬರಗಾಲ ಬಂದರೂ ವೇಲುಕೋಳಿಯು
ಕೋಳಿಗಳು ಬತ್ತಿಲ್ಲ.

ಧರ್ಮಕೈತ್ತಿಗಳು ಹಾಗೂ ತೀರ್ಥಕೈತ್ತಿಗಳೆಂದರೆ ಕೇವಲ ಮುಡಿಕೊಟ್ಟು, ದೇವರಿಗೆ ಹಣ್ಣುಕಾಯಿ
ಮಾಡಿಸಿ ಹರಕೆ ಒಟ್ಟಿಸಿ ಬರುವುದಲ್ಲ. ಪ್ರತಿಯೊಂದು ಕೈತ್ತಿದಲ್ಲಿಯೂ ನಾಮಾಜಿಕಾದ ಅದರಲ್ಲಿ
ಮುಖ್ಯವಾಗಿ ಪರಿಸರಕ್ಕೆ ಸಂಬಂಧಿಸಿದ ಸಂದೇಶವೊಂದು ಅಡಗಿರುತ್ತದೆ. ಕಾರ್ಯಕ್ರಮದ ಬಹುತೇಕ ಚೆಟ್ಟು
ಪ್ರದೇಶದಲ್ಲಿರುವ ದೇವಾಲಯಗಳಿಗೆ ಸಂದರ್ಭನ ನೀಡಿದಾಗ ಇಂತಹ ಸಂದೇಶ ಇರುವುದನ್ನು ಕಾಣಬಹುದು.
ಭಕ್ತರು ದೇವರನ್ನು ಸೃಖಿಸುವ ಜೊತೆಗೇ ಆ ಕೈತ್ತಿದಲ್ಲಿ ಪರಿಸರ ರಕ್ಷಣೆಗೆ ಪೂರ್ಕವಾಗಿ ಮಾಡಿದ
ಕ್ರಮಗಳನ್ನು ಅನುಸರಿಸುವುದು ಹಾಗೂ ಅದರ ನೀತಿಯನ್ನು ತಿಳಿಯುವುದೂ ಮುಖ್ಯವಾಗುತ್ತದೆ. ಈ
ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಭೂಲೋಕದ ವ್ಯಕ್ತಿಗಳ ಎಂದೇ ಪ್ರಸಿದ್ಧವಾಗಿರುವ
ವೇಲುಕೋಳಿ ಕೈತ್ತವು ಮಳೆ ನೀರು ಸಂಗ್ರಹದ ಬಗ್ಗೆ ಬಹುದೊಡ್ಡ ಪಾಠವ್ಯೋಂದನ್ನು ತಿಳಿಸುವ
ಮಾದರಿಯಾಗಿದೆ.

ವೇಲುಕೋಳಿಯನ್ನು ಒಮ್ಮೆ ನುತ್ತು ಹಾಕಿದರೆ ಮಳೆ ನೀರು ಸಂಗ್ರಹ ಎನ್ನುವ ವಿಚಾರ ಹೊಸ
ಕಲ್ಪನೆ ಏನಲ್ಲಿ ಎನ್ನುವುದು ಮನದಟ್ಟಾಗುತ್ತದೆ. ಈಗೇಗ ಮಳೆನೀರು ಸಂಗ್ರಹದ ಬಗ್ಗೆ, ಅದನ್ನು ಕಡ್ಡಾಯಿ
ಮಾಡುವ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ, ಆದರೆ ನೂರಾರು ವರ್ಷಗಳಿಂದಲೂ ನಮ್ಮುಲ್ಲಿ ಅದು
ಜಾಲಿಯಲ್ಲಿದ್ದ ವಿರಾಗಜು ಇಲ್ಲಿ ಲಭ್ಯ. ಮಳೆ ನೀರು ಸಂಗ್ರಹದ ಪರಮ ತತ್ವ ಎಂದರೆ ಹರಿಯುವ
ನೀರನ್ನು ನಿಲ್ಲುವಂತೆ ಮಾಡುವುದು ಹಾಗೂ ನಿಂತ ನೀರನ್ನು ಭೂಮಿಯಲ್ಲಿ ಇಂಗುವಂತೆ ಮಾಡುವುದು.
ಮೇಲುಕೋಳಿಯಲ್ಲಿಯೂ ಈ ತತ್ವವನ್ನು ಅತ್ಯಂತ ಸರಳ ಹಾಗೂ ಸುಂದರವಾಗಿ ಅಳವಡಿಸಿಕೊಳ್ಳಲಾಗಿದೆ.
ನೂರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಈ ಮಳೆ ನೀರು ಸಂಗ್ರಹ ವ್ಯವಸ್ಥೆ ಇಂದಿಗೂ ಸುಸ್ತಿತಿಯಲ್ಲಿದೆ,
ಜಲಾನಯನ ಕಾರ್ಯಕ್ರಮಗಳನ್ನು ರೂಪಿಸುವರಿಗೆ ಹಾದರಿಯಾಗಿದೆ.

ಮೇಲುಕೋಳಿ ಸಮುದ್ರಮಟ್ಟದಿಂದ ಇಂದು ೫೦೦ ಅಡಿ ಎತ್ತರದಲ್ಲಿದ್ದ ಹೆಸರೇ ಸೂಚಿಸುವಂತೆ ಚೆಟ್ಟು
ಪ್ರದೇಶದಲ್ಲಿದೆ. ಹೀಗಾಗಿ ಬಿಂದು ನೀರೆಲ್ಲಾ ಇಳಿಜಾರು ಪ್ರದೇಶದಲ್ಲಿ ಕೆಳಕ್ಕೆ ಹರಿದು ಹೋಗುತ್ತದೆ. ಬೇರೆ
ಯಾವ ನೀರಿನ ಮೂಲಗಳೂ ಇಲ್ಲದ ವೇಲುಕೋಳಿಯಲ್ಲಿ ಮಳೆ ನೀರನ್ನು ಹಿಡಿದಿಡುವುದೊಂದೇ ಏಕೆಕ್ಕೆ
ಮಾಗ್ನ. ಮಳೆ ನೀರಿಗೆ ತಡೆ ಹಾಕಿದ್ದರೆ ಮೇಲುಕೋಳಿಯಲ್ಲಿ ದೇವರ ಪೂಜೆಗೆ ಕೂಡ ನೀರು
ಲಭ್ಯವಾಗುವುದಿಲ್ಲ ಹಾಗೂ ಅಲ್ಲಿ ವಾಸಿಸುವ ಜನರಿಗೂ ನೀರು ಉಪಯೋಗಕ್ಕೆ ಸಿಗುವುದಿಲ್ಲ ಎಂಬ
ನಿತ್ಯವನ್ನು ಅರಿತ ಅಂದಿನ ಜನರು ಮೇಲುಕೋಳಿ ಬೆಟ್ಟುದ ಮೇಲೆ ಹಲವಾರು ಕೆರೆಗಳು ಹಾಗೂ



ಕೊಳಗಳನ್ನ ನಿರ್ಮಿಸಿದ್ದಾರೆ. ಈ ಕೆರೆ ಮತ್ತು ಕೊಳಗಳು ಎಷ್ಟು ವ್ಯವಸ್ಥಿತವಾಗಿವೆಯೆಂದರೆ ಎಂತಹ ಬರಗಾಲ ಬಂಡರೂ ಹೇಳುಕೋಬೇಯ ಕೊಳಗಳು ಬಹಿಲ್ಲ. ಅಲ್ಲಿನ ಜನರಿಗೆ ಕುಡಿಯುವ ನೀರಿಗೆ ಹಾಗೂ ಹೇಳುಕೋಟೆ ಜೀಲುವನಾರಾಯಣನಿಗೆ ಸ್ವಾನಕ್ಕೆ ತೊಂದರೆಯಾಗಿಲ್ಲ.

ಹೇಳುಕೋಟೆಯನ್ನು ನೂರೆಂಟು ಕೊಳಗಳ ತವರೂರು ಎಂದೇ ಕರೆಯಲಾಗುತ್ತದೆ. ಹೇಳುಕೋಟೆಯ ಸಾಂದರ್ಭವನ್ನು ಹೆಚ್ಚಿಸುವಲ್ಲಿ ಈ ಕೆರೆಗಳು, ಕೊಳಗಳ ಪಾತ್ರವೂ ಪ್ರಮುಖವಾಗಿದೆ. ಅದರಲ್ಲಿ ಕೈತ್ತುದ ಪ್ರಪಂಚ ಶಿಥಿ ಹಾಗೂ ಪ್ರಧಾನ ಆಕಷಣೆಯು ಕೇಂದ್ರವಾಗಿರುವ ಹಂಚಕಲ್ಯಾಣಿಯಂತೂ ಅತ್ಯಂತ ಮನೋಹರವಾಗಿದೆ.

ಕೊಳಗಳ ಅದ್ಭುತ ಜಾಲ

ಬೆಟ್ಟಿದ ಹೇಳೆ ಬಿಡ್ಡ ನೀರನ್ನು ಸಂಗ್ರಹಿಸಲು ಹಂತ ಹಂತವಾಗಿ ಕೊಳಗಳನ್ನು ನಿರ್ಮಿಸಲಾಗಿದೆ. ಪಕ್ಷಿಮದ ಕಡೆಗೆ ದಳವಾಯಿ ಕೆರೆ ಹಾಗೂ ಉತ್ತರಕ್ಕೆ ಹೊಸಕೆರೆಯನ್ನು ನಿರ್ಮಿಸಿದ್ದಾರೆ. ಅಲ್ಲದೆ ಬೆಟ್ಟಿದಲ್ಲಿರುವ ಬಹುತೇಕ ಎಲ್ಲ ಕೆರೆಗಳೂ ಬಂಡಕ್ಕೊಂಡು ಸಂಪರ್ಕವನ್ನು ಹೊಂದಿವೆ. ಇದರಿಂದ ಒಂದು ಕೆರೆಯಲ್ಲಿ ನೀರು ತುಂಬಿದರೆ ಇನ್ನೊಂದು ಕೆರೆಗೆ ಹೊಗುತ್ತದೆ. ಕೆರೆಯ ನೀರನ್ನು ಒಂದು ಕೆರೆಯಿಂದ ಇನ್ನೊಂದು ಕೆರೆಗೆ ಸಾಗಿಸಲು ಕಲ್ಲಿನ ದೋಣಿಯನ್ನು (ಪೈಪ್ ಲೈನ್) ಮಾಡಲಾಗಿದೆ. ಅಲ್ಲದೆ ಕೆರೆಗೆ ಹೊಗುವುದಕ್ಕೆ ಹೊದಲು ನೀರು ಎರಡು ಗುಂಡಿಗಳಲ್ಲಿ ಬಿಡ್ಡ ನಂತರ ಕೆರೆಗೆ ಹೊಗುತ್ತದೆ. ನೀರಿನ ಜೊತೆಗೆ ಬರುವ ಕಸಕಡ್ಡಿಯನ್ನು ತಡೆದು ಶುದ್ಧವಾದ ನೀರು ಮಾತ್ರ ಕೆರೆಗೆ ಹೊಗುವಂತೆ ಮಾಡಲು ಫಿಲ್ಟರ್ ಗುಂಡಿಗಳನ್ನು ನಿರ್ಮಿಸಲಾಗಿದೆ. ಎಲ್ಲ ಹಂತದಲ್ಲಿಯೂ ನೀರನ್ನು ಸೋನಲು ಅಗತ್ಯ ಕ್ರಮ ಕೈಗೊಂಡಿರುವುದು ಇಲ್ಲಿನ ಪ್ರಶಿಷ್ಟವಾಗಿದೆ.

ಬೆಟ್ಟಿದ ಹೇಳೆ ಬಿಡ್ಡ ನೀರೆಲ್ಲ ಕಲ್ಲು ಮಾರ್ಗದಲ್ಲಿ ಹರಿದು ಕಲ್ಯಾಣಿ ಸೇರುವ ಹೊದಲು ಆ ನೀರನ್ನು ಶುದ್ಧ ಮಾಡುವುದಕ್ಕೆ ನಿರ್ಮಿಸಲಾದ ಗುಂಡಿಗಳು ಈಗಲೂ ಇವೆ. ನೀರು ಈಗಲೂ ಇದೇ ಮಾರ್ಗದಲ್ಲಿಯೇ ಬಂದು ಕಲ್ಯಾಣಿ ಕೆರೆಯನ್ನು ಸೇರುತ್ತದೆ. ಪ್ರತಿ ಕೆರೆಗೂ ನೀರು ಬರುವಾಗ ಅದು ಸೋಸಿಯೇ ಮುಂದೆ ಬರುತ್ತದೆ.

ಅಕ್ಷ-ತಂಗಿ ಕೊಳಗಳು

ಒಂದು ಕೆರೆಯಿಂದ ಇನ್ನೊಂದು ಕೆರೆಗೆ ನೀರು ತರಲು ಮಾಡಿರುವ ಒಳಚರಂಡಿ ವ್ಯವಸ್ಥೆ ಅತ್ಯಂತ ವ್ಯಜಾನಿಕವಾಗಿದೆ. ಈ ವ್ಯಜಾನಿಕ ಒಳಚರಂಡಿ ವ್ಯವಸ್ಥೆಯನ್ನು ಮೇಲುಕೊಟೆಯ ಪ್ರಸಿದ್ಧ ಹಾಗೂ ವಿಸ್ತೃತಕಾರಿ ಅಕ್ಷ-ತಂಗಿಯರ ಕೊಳಗಳ್ಲಿ ಕಾಣಬಹುದು. ಬೆಟ್ಟಿದ ಮೇಲಾಘಾಗದಲ್ಲಿರುವ ಧನುಷೋಟಿ ಕೆರೆಯಿಂದ ಅಕ್ಷ-ತಂಗಿಯರ ಕೊಳಗೆ ನೀರು ಬರುತ್ತದೆ. ಈ ನೀರು ಬರಲು ಭೂಮಿಯ ಒಳಗೆ ಮಾರ್ಗವನ್ನು ಕಲ್ಪಿಸಲಾಗಿದೆ. ಧನುಷೋಟಿಯಿಂದ ವೇದಪುಷ್ಟರಣೆ, ಅಲ್ಲಿಂದ ಜಿಕ್ಕಿಯ್ನನಕೊಳಗಾಗಿ ಹಾದು ಅಕ್ಷ-ತಂಗಿ ಕೊಳಗೆ ನೀರು ಹರಿದು ಬರುತ್ತದೆ. ಈ ಅಕ್ಷ-ತಂಗಿಯರ ಕೊಳಗಾಗಿ ಮೇಲಾಘಾಗದಲ್ಲಿ ಇರುವ ಕುಲಶೀಲಿರ ಆಳ್ವಾರ್ದ ದೇವಸ್ಥಾನದ ಕೆಳಭಾಗದಲ್ಲಿ ನಿರ್ಮಿಸಲಾಗಿರುವ ಕೊಳಗಾಗಿ ಮಾರ್ಗದಲ್ಲಿ ಹರಿದು ಬರುವ ನೀರೂ ಸಹ ಅಕ್ಷ-ತಂಗಿಯರ ಕೊಳಗಾಗಿ ನೀರುತ್ತದೆ. ಈ ಅಕ್ಷ-ತಂಗಿಯರ ಕೊಳಗಾಗಿ ಅತ್ಯಂತ ವೈಶಿಷ್ಟ್ಯಪೂರ್ವಾಗಿದೆ. ಮೊದಲು ಸಿಗುವ ಅಕ್ಷನ ಕೊಳಗಾಗಿ ನೀರು ಶುಷ್ಠಾಗಿದ್ದರೆ ನಂತರ ಸಿಗುವ ತಂಗಿಯ ಕೊಳಗಾಗಿ ನೀರು ಮುಲಿನವಾಗಿರುತ್ತದೆ. ತಂಗಿಯ ಕೊಳಗಾಗಿ ನೀರು ಮುಲಿನವಾಗಿರಲು ಕಾರಣ ಏನು ಎನ್ನುವುದಕ್ಕೆ ಜಾನಪದ ಕತೆ ಬಿಟ್ಟರೆ ಇತರ ಯಾವುದೇ ಆಧಾರಗಳು ಲಭ್ಯವಾಗಿಲ್ಲ. ಆದರೆ ಈ ತಂಗಿ ಕೊಳಗಾಗಿ ನೀರನ್ನು ಸೋನುವ ಕೊಳಗಾಗಿರಬಹುದು ಎಂದು ಆಲೋಚಿಸಬಹುದು. ಆದರೆ ಮೊದಲ ಕೊಳಗಾಗಿ ನೀರನ್ನು ಕೊಳಗಾಗಿದ್ದು ಅಲ್ಲಿ ಶುಷ್ಠಾಗಿ ನೀರು ಸಂಗ್ರಹವಾಗಿದೆ. ನಂತರದ ತಂಗಿ ಕೊಳಗಾಗಿ ಮುಲಿನ ನೀರು ಇರುತ್ತದೆ. ಇದಕ್ಕೆ ಕಾರಣವನ್ನು ಹುಡುಕಬೇಕಾಗಿದೆ.

ಮೇಲುಕೊಟೆಯ ಬೆಟ್ಟಿದ ತುಂಬಾ ನೂರಾರು ಕೊಳಗಳಿವೆ ಎಂದು ಈಗಾಗಲೇ ಹೇಳಲಾಗಿದೆ. ಅಪ್ಯಾಗಳಲ್ಲಿ ಅತ್ಯಂತ ಪ್ರಾಜನಿಯ ಹಾಗೂ ಪ್ರಸಿದ್ಧವಾದ ಕೊಳಗಾಗಿ ಎಂದರೆ ಅಷ್ಟುತ್ತೀರ್ಥ. ಜೊತೆಗೆ ಈಗಲೂ ಅತ್ಯಂತ ಸುಂದರ ಹಾಗೂ ವ್ಯವಸ್ಥಿತವಾಗಿರುವ ಕೊಳಗಳು ಎಂದರೆ ಕಲ್ಲಾಣಿ, ತಿಬ್ಬಕೊಳಗಾಗಿ, ಪ್ರಟಿನರಸಿಕೊಳಗಾಗಿ, ಅಜ್ಞನಕಟ್ಟೆ, ಬೆಟ್ಟಿದತ್ತೀರ್ಥ, ಬನವರಾಜಕೊಳಗಾಗಿ, ತಮ್ಮನಿ ಅಳಸಿಂಗ್ರಹಕೊಳಗಾಗಿ, ಬ್ರಹ್ಮಭಾರಿ ಕೊಳಗಾಗಿ, ವೇದಪುಷ್ಟರಣೆ, ಧನುಷೋಟಿಯಾಗಿ, ಮೇಲು ಜಿಕ್ಕಿಯ್ನನಕೊಳಗಾಗಿ, ಕೆಳಚಿಕ್ಕಿಯ್ನನಕೊಳಗಾಗಿ, ಯಾದವತೀರ್ಥ, ಪಲಾಶತೀರ್ಥ, ಪದ್ಮತೀರ್ಥ, ದಳವಾಯಿಕೆರ್ಥ, ಮೃತ್ಯೇಯಕೊಳಗಾಗಿ, ಪ್ರಮೃತ್ಯೇಯತ್ತೀರ್ಥ, ನಾರಾಯಣತೀರ್ಥ, ವ್ಯಕುಂಠಗಂಗೆ, ನಿಂಗಮ್ಯನಕೊಳಗಾಗಿ, ಆನೆಬಾವಿ, ಉಳ್ಳಿಬಾವಿ, ದೊಡ್ಡ ಯಂತ್ರನಕೊಳಗಾಗಿ, ಚಕ್ರಕಟ್ಟೆ ಇತ್ಯಾದಿ.



ಮೇಲುಕೊಟೆಯಲ್ಲಿ ಬಿಡ್ಡ ಹನಿ ಹನಿ ಮುಳೆಯೂ ಕೂಡ ಅಲ್ಲಿಯೇ ಸಂಗ್ರಹವಾಗಬೇಕು ಹಾಗೂ ಅಲ್ಲಿಯೇ ಸಂಗ್ರಹವಾಗಬೇಕು ಇಂಗಬೇಕು ಎನ್ನುವುದು ಕೊಳಗಳನ್ನು ನಿರ್ಮಿಸಿದವರ ಉದ್ದೇಶ. ಇದಕ್ಕಾಗಿಯೇ ಬೃಹತ್ತೊ ಕೊಳಗಳಾಗಿ ಜೊತೆಗೇ ಸಣ್ಣ ಸಣ್ಣ ಕೊಳಗಳೂ ಸಾಕಷ್ಟು ಪ್ರಮಾಣದಲ್ಲಿವೆ. ಬೆಟ್ಟಿದ ಬುಡದಲ್ಲಿಯೇ ದೊಡ್ಡ ಕರೆಯೊಂದಿದ್ದ ಬೆಟ್ಟಿವನ್ನು ಹತ್ತುತ್ತಾ ಸಾಗಿದಂತೆ ಇಂತಹ ಕರೆಗಳು, ಕೊಳಗಳು ಸಿಗುತ್ತಲೇ ಇರುತ್ತವೆ. ಮೇಲುಕೊಟೆಯಲ್ಲಿರುವ ನೂರಾರು ಕೊಳಗಳಲ್ಲಿ ನೀರು ಸಂಗ್ರಹವಾಗಿ ಭೂಮಿಯಲ್ಲಿ ಇಂಗುವ ವ್ಯವಸ್ಥೆ ಮಾಡಿರುವುದಲ್ಲದೆ ಈ ಕೊಳಗಳಲ್ಲಿ ತುಂಬಿದ ನೀರು ಕೂಡ ವ್ಯಧವಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಬಹುತೇಕ ಎಲ್ಲ ಕೊಳಗಳಿಗೂ ವ್ಯವಸ್ಥಿತವಾದ ಮೆಟ್ಟಿಲುಗಳನ್ನು ನಿರ್ಮಿಸಲಾಗಿದ್ದ ಜನರ ಬಳಕೆಗೆ ಸುಲಭವಾಗಿ ಸಿಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.

ಕೊಳ್ಳದಿಂದ ಕೇರೆಗೆ, ಕೇರೆಯಿಂದ ನೀರಾವರಿಗೆ!

ಮೇಲುಕೋಟೆಯ ಕೊಳಗಳಲ್ಲಿ ಭೂತ್ವಿಯಾಗಿ ಹೆಚ್ಚಾದ ನೀರು ಕೆಳಭಾಗದಲ್ಲಿರುವ ಹೊಸಕೆರೆಯನ್ನು ನೇರುತ್ತದೆ. ಅಲ್ಲಿಂದ ಹೆಚ್ಚಾಗಿ ಕೋಡಿಬಿಡ್ಡ ನೀರು ದಳವಾಯಿ ಕೆರೆಗೆ ನೀರು ಹೊಗುತ್ತದೆ. ದಳವಾಯಿ ಕೆರೆ ಕೂಡ ಕೋಡಿ ಬಿಡ್ಡರೆ ಆ ನೀರು ಹೆಚ್ಚಾಗಿ ಕಾಲುಪೆಯೂ ಮೂಲಕ ತೊಣಿಣಿರು ಕೆರೆಯನ್ನು ನೇರುತ್ತದೆ. ಹೀಗೆ ಬೆಟ್ಟುದ ಮೇಲೆ ಬಿಡ್ಡ ಹನಿ ನೀರನ್ನು ವೃಧ್ಣವಾಗದಂತೆ ಇಲ್ಲಿ ನೋಡಿಕೊಳ್ಳಲಾಗಿದೆ. ತೊಣಿಣಿರು ಕೆರೆ ಹಾಗೂ ಮೇಲುಕೋಟೆಯ ತಳಭಾಗದಲ್ಲಿರುವ ಹೊಸಕೆರೆಗಳು ಸುತ್ತುಮುತ್ತಲಿನ ಪ್ರದೇಶದ ಅಂತರ್ಜಾಲವನ್ನು ವೃದ್ಧಿಸುವ ಜೊತೆಗೇ ನೂರಾರು ಎಕರೆ ಪ್ರದೇಶದಲ್ಲಿ ನೀರಾವರಿಗೂ ಕಾರಣವಾಗಿವೆ. ಬೃಹತ್ ಅಣಿಕಟ್ಟಿಗಳನ್ನು ಕಟ್ಟಿ ನೀರಾವರಿ ಯೋಜನೆಗಳನ್ನು ಮಾಡುವುದಕ್ಕಿಂತ ಸಣ್ಣ ಸಣ್ಣ ಕೆರೆಗಳಲ್ಲಿ ಮಳೆ ನೀರನ್ನು ಸಂಗ್ರಹಿಸಿ ಅಪ್ರಗಳನ್ನೇ ದೊಡ್ಡ ಕೆರೆಗೆ ಹರಿಸಿ ನೀರಾವರಿ ಯೋಜನೆಗೆ ಬಳಸಿಕೊಳ್ಳಲಾಗುತ್ತದೆ. ಮತ್ತು ಇದೆಲ್ಲವನ್ನು ಮಾಡಿಕೊಂಡಿರುವುದು, ನಿರ್ವಹಿಸುವುದೂ ಸಮುದಾಯಗಳೇ ಎನ್ನಲ್ಪದು ಗಮನಿಸಬೇಕಾದ ಅಂಶ.



ಮೇಲುಕೋಟೆ ಕೊಳಗಳ ಇತಿಹಾಸ

ಮೇಲುಕೋಟೆಯ ಕೊಳಗಳ ಇತಿಹಾಸವನ್ನು ಹುಡುಕುತ್ತಾ ಹೊರಟರೆ ಈ ಕೊಳಗಳ ನಿರ್ಮಾಣವಾಗಿ ಕನಿಷ್ಠ ೩೦೦ ವರ್ಷಗಳು ಕಳೆದಿವೆ ಎನ್ನಲಾಗುತ್ತದೆ. ನಿದಿಂಷ್ಟವಾಗಿ ಈ ಕೊಳಗಳನ್ನು ಯಾರು ಕಟ್ಟಿಸಿದರು ಎನ್ನಲಾಗುತ್ತದೆ ತಿಳಿಯುವುದಿಲ್ಲವಾದರೂ ಕೊಳಗಳ ದುರಸ್ತಿ ಮಾಡಿಸಿದ್ದ ಹಾಗೂ ಕೊಳಗಳ ಸುತ್ತಲೂ ಮೆಟ್ಟಿಲುಗಳು ಮತ್ತು ಮಂಟಪಗಳನ್ನು ಕಟ್ಟಿಸಿದ ವಿವರಗಳು ಲಭ್ಯವಾಗುತ್ತವೆ.

ಮೇಲುಕೋಟೆಯನ್ನು ಗಂಗರು, ರಾಷ್ಟ್ರಕೂಟರು, ಹೊಯ್ಯಾಗರು, ವಿಜಯನಗರದ ಅರಸರು



ಹಾಗೂ ಮೈಸೂರು ಅರಸರು ಆಳಿದಾರೆ. ಪುರಾಣಗಳಲ್ಲಿಯೂ ಸಹ ಮೇಲುಕೊಟೆಯ ಪ್ರಸಾದೆ ಬರುತ್ತದೆ.

ಮೈಸೂರು ರಾಜ ವಂಶದ್ದು ೧೦ನೇ ರಾಜ ಚಾಮರಾಜ ಒಡೆಯರ್ (೧೬೧೨ ರಿಂದ ೧೭೫೫) ಇಲ್ಲಿನ ಕಲ್ಯಾಣಿಗೆ ಮೆಟ್ಟಿಲುಗಳನ್ನು ಕಟ್ಟಿಸಿದ ಎಂದು ಇತಿಹಾಸ ಹೇಳುತ್ತದೆ. ಅಂದರೆ ಕಲ್ಯಾಣಿ ಅದಕ್ಕಿಂತಲೂ ಪೊದಲೇ ಇತ್ತು ಎನ್ನುವುದಂತೂ ನಿರ್ವಿವಾದ. ಕಲ್ಯಾಣಿಯ ದಕ್ಷಿಣಕ್ಕುರುವ ಬಿಂಧುವಾದವ ದೇವಾಲಯವನ್ನು ಚಿಕ್ಕದೇವರಾಜ ಒಡೆಯರ್ (೧೯೦೪ ರಿಂದ ೧೯೧೭) ಕಟ್ಟಿಸಿದರು. ೧೯೧೫ ರಿಂದ ೧೯೨೫ ರವರೆಗೆ ಆಡಳಿತ ನಡೆಸಿದ ದೊಡ್ಡಕೃಷ್ಣರಾಜ ಒಡೆಯರ್ ರವರು ಕಲ್ಯಾಣಿಯ ಸುತ್ತ ಮುಂಟಿಪಳಳಿನ್ನು ಕಟ್ಟಿಸಿದ ಉಲ್ಲೇಖಗಳಿವೆ. ಮುಮ್ಮುಡಿ ಕೃಷ್ಣರಾಜ ಒಡೆಯರ್ (೧೯೩೯ ರಿಂದ ೧೯೪೭) ಅವರು ಕಲ್ಯಾಣಿಯ ಕಟ್ಟಿಂಪು ಪೋಲೆ ಭುವನೇಶ್ವರಿ ಮುಂಟಿಪ ಕಟ್ಟಿಸಿದರು. ಚಾಮರಾಜ ಒಡೆಯರ್ ಅವರು (೧೮೬೮ ರಿಂದ ೧೯೦೫) ಕಲ್ಯಾಣಿಯನ್ನು ಸ್ವಚ್ಛ ಮಾರ್ಪಿಸಿದರು.

ಇದಲ್ಲದೆ ನಾರದಿಂತು
ಪುರಾಣದ ಹಂತಾದವಗಿರಿ
ಮಹಾತ್ಯರುಲ್ಲಿ ಕಲ್ಯಾಣ ಹಾಗೂ
ಅಷ್ಟತೀರ್ಥದ ಬಗ್ಗೆ ಪ್ರಸ್ಥಾಪ
ಬರುತ್ತದೆ. ಅಲ್ಲದೆ ಮುಖ್ಯದಿ
ಕೃಷ್ಣರಾಜ ಒಡೆಯರು ಅವರು ಬರೆದ
ಶ್ರೀತತ್ವ ನಿಧಿ ಪುನ್ತಕದ ವಿಷ್ಣುನಿಧಿ
ವಿಭಾಗದಲ್ಲಿಯೂ ಅಷ್ಟತೀರ್ಥದ
ಪ್ರಸ್ಥಾಪವಿದೆ. ಬಹುತೇಕ ಇದೇ ಕಾಲದಲ್ಲಿದ್ದ ತಿಮ್ಮಕವಿ ಬರೆದ ಯಾದವಾದಿ ಜರಿತಂ ಪುನ್ತಕದಲ್ಲಿಯೂ
ಅಷ್ಟತೀರ್ಥದ ಬಗ್ಗೆ ಬರೆಯಲಾಗಿದೆ.



ಇಲ್ಲಿನ ಕೊಳಗಳನ್ನು ಕರಿತು ಜನರ ಬಾಯಲ್ಲಿ ನೂರಾರು ಕಟೆಗಳು ತುಂಬಿಕೊಂಡಿವೆ. ಬಹ್ಯದ ತೋಳೆಯಲು, ಶಾಚಕ್ರಯೆಗೆ ಬಳಸಲು, ಬ್ರಹ್ಮಭಾರಿಗಳಿಗೆ, ಮಹಿಳೆಯರಿಗೆ ಪ್ರತ್ಯೇಕ ಕೊಳಗಳಿಷ್ಟು ಬಹುತೇಕ ಎಲ್ಲ ಕೊಳಗಳಿಗೂ ಒಂದಕ್ಕಿಂತ ಹೆಚ್ಚಿನ ಕಟೆಗಳಿವೆ. ಇಲ್ಲಿನ ಅಷ್ಟೀರ್ಥದಲ್ಲಿ ಸ್ವಾನ ವಾಡಿ ಚಲುವನಾರಾಯಣಸ್ವಾಮಿಯನ್ನು ಪೂಜಿಸಿದರೆ ಮಕ್ಕಳಿಲ್ಲದ ದಂಪತ್ತಿಗೆ ಮಕ್ಕಳಾಗುತ್ತವೆ ಎಂಬ ನಂಬಿಕೆಯೂ ಇದೆ. ಹೀಗೆ ಅಷ್ಟೀರ್ಥವನ್ನು ನಂದಿಶೆಸಲು ಕನಿಷ್ಠ ಶಾ ಕೀರ್ತಿ ದೂರವನ್ನು ಕ್ರಮಿಸಬೇಕು. ಪುರಾಣದ ಕತೆ ಏನೇ ಇರಲಿ ಆದರೆ ಶಾ ಕೀರ್ತಿ ವ್ಯಾಪ್ತಿಯಲ್ಲಿ ಬಿದ್ದ ಮಳೆ ನೀರನ್ನು ಈ ಕೊಳಗಳು ಸಂಗ್ರಹಿಸುತ್ತವೆ ಎನ್ನುವುದು ಮಾತ್ರ ಮುಲ್ಲ.

కిల్యాణి హాగూ అష్టతీధీకణళ పోరాణి కి హాగూ జానపదిఎంచు కతేగళు జాల్మియల్లిపెయాదరూ మళైనిఏ సంగ్రహద మహత్వ హాగూ కొళగళ ఉద్దేశద బగే స్వష్టమాణితి లభ్యవాగుపుదిల్ల. ఆదరే మేలుకొఱియి సుత్త ఒప్పు తిరుగాడి బంచరే మళై నిఏ సంగ్రహక్యాగియే ఈ కొళగళన్న నిమింసలాగివే ఎంబుదు బచితపాగి తిలీయత్తద. మళైనిఏ సంగ్రహక్యాగియే ఈ కొళగళన్న నిమింసలాగివే ఎంబుదు బచితపాగి తిలీయత్తద. మళైనిఏ సంగ్రహద నీతి పాత కేళువ ఈ కొళగళన్న మతోమ్మ నోడి కలియుపుదు ఇందిన అగత్యవాగిదే.

ರವೀಂದ್ರ ಭಟ್ಟ ಎನಕ್ಕೆ ಪತ್ರಕರು. ನೀರು ಇವರ ಲಿಖೆಷ ಅಸಕ್ತಿಯ ವಿಷಯ. ‘ಇವರೇ ಬರಮಾಡಿಕೊಂಡ ಬರ’ ಪ್ರಕಟಿತ ವ್ಯಾಸ್ತ ಕ. ಪ್ರಜಾಪಾಳಣೆ ಮೈಸೂರು ಕೇಂದ್ರದಲ್ಲಿ ಹಿರಿಯ ವರದಿಗಾರರಾಗಿದ್ದಾರೆ.



ಗೋಕ್ಕರ್ತೆ ಎಂಬ ಅಕ್ಷಯ ಜಲಪೈತ್ರೆ

ಗಾಣಧಾಳು ಶ್ರೀಕಂತ

ಗೋವುಗಳ ದಣಿವು ತಣಿಸಲು, ಬಾಯಾರಿಕೆ ಇಂಗಿಸಲು ನಿರ್ಮಿತವಾದ ಜಲಪಾತ್ರೆಗಳೇ ಗೋಕಟ್ಟೆಗಳು. ಇವು ಉರಿನ ಸುತ್ತ - ಮುತ್ತ, ಉರ ಹೊರಗೆ, ಜಮೀನಿನ ಪೂರೆ, ಗುಡ್ಡದ ತಪ್ಪಲಲ್ಲಿ ... ಹೀಗೆ ಎಲ್ಲದೆಯೂ ಇರುತ್ತಿದ್ದವು. ಬೀಳುವ ಮಳೆ ನೀರು ಹಿಡಿದಿಟ್ಟುಕೊಂಡು, ಒಂದಷ್ಟುನ್ನು ಭೂಮಿಗೆ ಇಂಗಿಸಿ, ಮತ್ತೊಂದಷ್ಟುನ್ನು ಜನ-ಜಾನುವಾರುಗಳಿಗೆ ನೀಡುತ್ತಿದ್ದ ಗೋಕಟ್ಟೆಗಳು ಸಮುದಾಯದ ಅಸ್ತಿಗಳು. ಕನಾಟಕದ ಎಲ್ಲ ಕಡೆ ಒಂದಲ್ಲಾ ಒಂದು ರೂಪದಲ್ಲಿ ಗೋಕಟ್ಟೆಗಳನ್ನು ಕಾಣಬಹುದು.

ಗ್ರಾಮೀಣ ಪ್ರದೇಶಗಳಲ್ಲಿ ನೆಲ-ಜಲ ಸಂರಕ್ಷಣೆಗೆ ಹಲವು ಸಾಂಪ್ರದಾಯಿಕ ಪದ್ಧತಿಗಳು ಜಾರಿಯಲ್ಲಿದ್ದವು. ಅಂದಿನ ಜನರಿಗಿದ್ದ ದೇಸೀಯ ಜ್ಞಾನ, ಪ್ರಾಯೋಗಿಕ ಬುದ್ಧಿ, ಕಣ್ಣಾತೆಯ ಲೆಕ್ಕಾಚಾರದಿಂದ ಈ ಪದ್ಧತಿಗಳು ಜೀವಂತವಾಗಿದ್ದವು. ಹಾಗಾಗಿಯೇ ಅಂದು ನೆಲಮೂಲ ಜ್ಞಾನದ ಅಭಿಯಂತರರುಗಳಿಂದ ನಿರ್ಮಿತವಾದ ಕೆರೆ, ಕಟ್ಟಿ, ಕುಂಟಿ, ಬಾವಿ, ಗೋಕಟ್ಟೆ ಇತ್ಯಾದಿಗಳು ಇಂದಿನ ಹೃಬೆಕ್ಕೆ ಎಂಜಿನಿಯರ್‌ಗಳ ನಾಲಾಬದು, ಚೆಕ್ಕೆ ಡ್ಯಾಂ, ಕೃಷಿ ಹೊಂಡ, ಗಲ್ಲಿ ಷಟ್ಟಗ್ರಾ, ಟ್ರಿಂಚ್ ಕರ್ಮ ಬಂಡ್ ನಿರ್ಮಾಣಕ್ಕೆ ಯೋಜನೆಯನ್ನು ಒದಗಿಸುತ್ತಿದೆ.

ಅಂಥ ಅಪರಾಪದ ಸಾಂಪ್ರದಾಯಿಕ ಜಲ ಸಂರಕ್ಷಣಾ ಪದ್ಧತಿಗಳಲ್ಲಿ ಸರಳವಾದ ವಿಧಾನ ಗೋಕಟ್ಟೆಗಳು. ಹೆಸರೇ ಯೋಳುವಂತೆ ಗೋವುಗಳ ದಣಿವು ತಣಿಸಲು, ಬಾಯಾರಿಕೆ ಇಂಗಿಸಲು ನಿರ್ಮಿತವಾದ ಜಲ ಪಾತ್ರೆಯೇ ಗೋಕಟ್ಟೆ. ಇಂಥ ಗೋಕಟ್ಟೆಗಳು ಉರಿನ ಸುತ್ತ - ಮುತ್ತ, ಉರ ಹೊರಗೆ, ಜಮೀನಿನ ಪೂರೆ, ಗುಡ್ಡದ ತಪ್ಪಲಲ್ಲಿ ... ಹೀಗೆ ಎಲ್ಲದೆಯೂ ಇರುತ್ತಿದ್ದವು. ಕೆಲವೊಮ್ಮೆ ಕರೆ ಮಧ್ಯೆಯೂ ಗೋಕಟ್ಟೆ ನಿರ್ಮಾಣವಾಗುತ್ತಿತ್ತು. ಇವುಗಳನ್ನು ಕೆಲವೇಡೆ ಕಲ್ಲು ಕಟ್ಟಿದೆಂದ ಶಿಸ್ತು ಬುದ್ಧವಾಗಿ ನಿರ್ಮಿಸುತ್ತಿದ್ದರು. ಹಾಗೇ ಕೇವಲ ಗುಂಡಿ ತೆಗೆದೂ ನಿರ್ಮಿಸುವ ಪರಿಪಾಠವಿತ್ತು. ಹೀಗೆ ನಿರ್ಮಾಣವಾಗುವ ಗೋಕಟ್ಟೆಗಳು ಇಳಿಜಾರಿನಲ್ಲಿರುತ್ತಿದ್ದರಿಂದ ಬೀಳುವ ಮಳೆ ನೀರು ಹಿಡಿದಿಟ್ಟುಕೊಂಡು, ಒಂದಷ್ಟುನ್ನು ಭೂಮಿಗೆ ಇಂಗಿಸಿ, ಮತ್ತೊಂದಷ್ಟುನ್ನು ಜನ-ಜಾನುವಾರುಗಳಿಗೆ ನೀಡುತ್ತಿದ್ದವು. ಗೋಕಟ್ಟೆಗಳು ಸಮುದಾಯದ ಅಸ್ತಿಗಳು.

ಆಂಗ್ಲ ಭಾಷೆಯಲ್ಲಿ ಎಲ್ಲ ರಸ್ತೆಗಳು ರೋಮ್ ನಗರದ ಕಡೆಗೆ ಎನ್ನುವ ಮಾತಿದೆ. ಅದೇ ರೀತಿ ಗ್ರಾಮದ ಜಮೀನಿನ ಹೇಳೆ ಬಿದ್ದ ಮಳೆ ನೀರು ನೇರವಾಗಿ ಗೋಕಟ್ಟೆಗಳನ್ನು ಸೇರುತ್ತಿತ್ತು. ಇಂಥದ್ದೊಂದು ಕಣ್ಣಿಗೆ ನಿರ್ಮಿತ ತಂತ್ರಜ್ಞಾನವನ್ನು ನಮ್ಮ ಹಿರಿಯರು ರೂಪಿಸುತ್ತಿದ್ದರು. ಹಾಗಾಗಿ ಒಂದು ಹನಿ ನೀರು ಸಹ ನಮ್ಮ ಗ್ರಾಮಗಳಿಂದ ಹೋಲಾಗುತ್ತಿರಲಿಲ್ಲ. ಇದರಿಂದ ಗೋಕಟ್ಟೆ ಭಕ್ತಿಯಾಗುತ್ತಿದ್ದವು. ಅವುಗಳಿಂದ ಹರಿದ ನೀರು ಕರೆ ಸೇರುತ್ತಿತ್ತು. ಕರೆಯಲ್ಲಿ ನೀರು ನಿಂತ ದಿನದಿಂದ ತೋಟದಲ್ಲಿನ ಎಲ್ಲ ತೆರೆದ ಬಾವಿಗಳು ತುಂಬಿಕೊಳ್ಳುತ್ತಿದ್ದವು. ಹೀಗೆ ಹೆಸರಿಗಷ್ಟೇ ಗೋಕಟ್ಟೆಯಾಗಿದ್ದ ಜಲ ಪಾತ್ರೆಗಳು ಕೃಷಿ ಬದುಕಿನ ಎಲ್ಲ ಕೆಲಸಗಳಿಗೂ ಸಹಾಯ ಹಾಸ್ತ ನೀಡುತ್ತಿದ್ದವು.

ಬಹುತೇಕ ಗೋಕಟ್ಟೆಗಳು ನಿರ್ಮಾಣವಾಗುತ್ತಿದ್ದದು ಜಮೀನಿನ ಸಮೀಪದಲ್ಲಿ, ಗುಡ್ಡಗಳ

ಬುಡದಲ್ಲಿ, ಉರ ಆರಂಭದಲ್ಲಿ ಇಲ್ಲವೇ ಉರ ಹೊರಗೆ. ಏಕೆಂದರೆ ಜಾನುವಾರುಗಳು ಮೇಯಲು ಹೋಗುವುದು ಬೆಟ್ಟಕ್ಕೆ. ಬೆಟ್ಟ ಸಾಮಾನ್ಯ ಉರಿಂದ ಹೊರಗಿರುತ್ತದೆ. ಹಾಗಾಗಿ ಬೆಟ್ಟದಿಂದ ಮೇಯ್ಯಾಕೊಂಡ ಬಂದ ಜಾನುವಾರುಗಳು ಗೋಕಟ್ಟೆಯಲ್ಲಿ ನೀರು ಕುಡಿದು ತಮ್ಮ- ತಮ್ಮ ಮನೆ ಸೇರುತ್ತಿದ್ದವು. ಇದು ಒಂದು ಕಾರಣ.

ಸಾಮಾನ್ಯವಾಗಿ ಉರಿನಲ್ಲಿ ಎಪ್ಪು ಗೋಕಟ್ಟೆಗಳು ಇರುತ್ತಿದ್ದವೋ ಅವೆಲ್ಲ ಒಂದಕ್ಕೂಂದು ಕೊಂಡಿಯಾಗಿರುತ್ತಿದ್ದವು. ಅಂದರೆ ಒಂದು ತುಂಬಿದರೆ ಮತ್ತೊಂದು, ಮತ್ತೊಂದು ತುಂಬಿದರೆ ಇನ್ನೊಂದಕ್ಕೆ ನೀರು ಹರಿಯುವಂತೆ ವ್ಯವಸ್ಥೆ ಇರುತ್ತತ್ತು. ಇವೆಲ್ಲ ತುಂಬಿದ ನಂತರ ನೀರು ಉರ ಕೆರೆ ಸೇರುವಂತೆ ಮಾಡಲಾಗಿತ್ತು. ಹೀಗಾಗಿ ಉರಿನಲ್ಲಿ ವರ್ಷದಲ್ಲಿ ಎಂದೆಂದೂ ನೀರಿನ ಸಮಸ್ಯೆ ಉದ್ಭವಿಸುತ್ತಿರಲಿಲ್ಲ.

ಕನಾರಟಕದಲ್ಲಿ ಎರಡು ಮೂರು ತರಹದ ಗೋಕಟ್ಟೆಗಳಿದ್ದವು. ಸಮುದಾಯಾಧಾರಿತ ಗೋಕಟ್ಟೆ, ಉರಕಟ್ಟೆ, ಚಿಕ್ಕಕಟ್ಟೆ ವೈಯುಕ್ತಿಕವಾಗಿ ನಿರ್ಮಿಸಿಕೊಳ್ಳುತ್ತಿದ್ದ ಕುಂಟೆ, ಮದಕ, ಗಂಗಕಟ್ಟೆ, ತೋಡುಬಾವಿ, ಹೋಂಡ ಇತ್ಯಾದಿ. ಜಲ ಸಂರಕ್ಷಣೆ ವಿಧಾನಗಳು ಇಷ್ಟೆಲ್ಲ ವೈವಿಧ್ಯಮಯವಾಗಿದ್ದರೂ ಗೋಕಟ್ಟೆ ಮಾತ್ರ ಒಂದಲ್ಲಿ ಒಂದು ರೂಪದಲ್ಲಿ ರಾಜ್ಯದ ಎಲ್ಲ ಪ್ರದೇಶದಲ್ಲಿ ಸಮುದಾಯಾಧಾರಿತ ಗೋಕಟ್ಟೆ ನಿರ್ಮಾಣ ಹೆಚ್ಚು ಚಾಲ್ತಿಯಲ್ಲಿತ್ತು. ಅಂದರೆ ಆ ಕಾಲದಲ್ಲಿ (ಸುಮಾರು ಎರಡು ದಶಕಗಳ ಹಿಂದೆ) ಹಳ್ಳಿಗಳಲ್ಲಿ ಎಲ್ಲ ಕೆಲಸಗಳು ಸಮುದಾಯಾಧಾರಿತವಾಗಿರುತ್ತಿದ್ದವು. ಬರಿ ಗೋಕಟ್ಟೆ ಕಟ್ಟುವುದು ಮಾತ್ರವಲ್ಲ, ಕೆರೆ ಹೂಳಿತ್ತಿಸುವುದು, ಬಾಳಿ ಅಚ್ಚುಕಟ್ಟು ಮಾಡಿಸಿ ಸುಣಿ ಹಾಕಿಸುವುದು, ಹೊಂಡಗಳ ಮಣಿ ತೆಗೆಸುವುದು, ಏರಿ ಭದ್ರಪಡಿಸುವುದು ಹೀಗೆ ಅನೇಕ ಕೆಲಸಗಳು ಸಮುದಾಯಾಧಾರಿತವಾಗೇ ನಡೆಯುತ್ತಿದ್ದವು. ಈ ಎಲಾ ಕೆಲಸಗಳ ಮುಧ್ಯ ಹೆಚ್ಚು ಜನ ಕೃಜೋಡಿಸುತ್ತಿದ್ದ ದು ಗೋಕಟ್ಟೆ ಹಾಗೂ ಕೆರೆ ನಿರ್ಮಾಣಕ್ಕೆ ಮಾತ್ರ.

ರಾಜ್ಯದಲ್ಲಿ ಗೋಕಟ್ಟೆಗಳು

ರಾಜ್ಯದಲ್ಲಿ ಬಯಲು ಸೀಮೆಯಲ್ಲೇ ಗೋಕಟ್ಟೆಯ ಪ್ರಮಾಣ ಹೆಚ್ಚು. ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಿಗೆರೆ, ಶಿವಮೊಗ್ಗ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಗೋಕಟ್ಟೆ ಹೆಚ್ಚಾಗಿದೆ. ಕೋಲಾರ ಜಿಲ್ಲೆ ನೌರಿಬಿಡನೂರು ತಾಲೂಕಿನ ಆಸು- ಪಾಸುಹಳ್ಳಿಗಳಲ್ಲಿ ಗೋಕಟ್ಟೆಗಳು ಕುಂಟೆ ರೂಪದಲ್ಲಿವೆ. ಈ ತಾಲೂಕಿನಲ್ಲಿ ಈಗಲೂ ಸುಮಾರು ೨೦೦ ಕುಂಟೆಗಳಿರಬಹುದು ಎನ್ನುತ್ತಾರೆ ಅಲ್ಲಿನ ನಿರ್ವೃತ್ತ ಶಿಕ್ಷಕ ಹಾಗೂ ನೆಲ-ಜಲ ಸಂರಕ್ಷಣೆ ಬಗ್ಗೆ ಕಾಳಜಿ ಇರುವ ಶ್ರೀ ನಾರಾಯಣ ಸ್ತಾಮಿ. ಅವರ ಪ್ರಕಾರ ಕುಂಟೆಗಳು ಈ ಭಾಗದಲ್ಲಿ ಸಮುದಾಯದ ಆಸ್ತಿಯಾಗಿರಲಿಲ್ಲ. ಅದು ರೈತರ ಜಮಿನಿನಿಗೆ ನೀರುಣಿಸುವ ವೈಯುಕ್ತಿಕ ಜಲ ಪರಿಕರಗಳಾಗಿದ್ದವು. ಅವುಗಳನ್ನು ಆಯಾ ಜಮಿನಿನ ರೈತರೇ ನಿರ್ಮಿಸಿಕೊಳ್ಳುತ್ತಿದ್ದರು. ಅದರೆ ಅದರಲ್ಲಿ ಶೇಖರಣೆಯಾಗುತ್ತಿದ್ದ ನೀರನ್ನು ಮಾತ್ರ ಯಾರು ಬೇಕಾದರೂ ಬಳಸಬಹುದಿತ್ತು.

ಬಯಲು ಸೀಮೆಯಲ್ಲಿ ಇರುವ ತೆಂಗಿನ ಮರಗಳೆಲ್ಲ ಗೋಕಟ್ಟೆಯ ಗುಟ್ಟಿಕು ನೀರನ್ನೇ ಕುಡಿದು ಬೆಳೆದಿವೆ ಎಂದರೆ ಅತಿಶಯೋಕ್ತಿಯಲ್ಲ. ಏಕೆಂದರೆ ಮುಳೆ ಕಡಿಮೆಯಾದ ಕಾಲದಲ್ಲಿ ತೆಂಗಿನ ಸಸಿ ಉಳಿಸಿಕೊಳ್ಳಬೇಕಾದರೆ ಇಂಥ ಗೋಕಟ್ಟೆಗಳನ್ನೇ ಅವಲಂಬಿಸಬೇಕಾಗುತ್ತಿತ್ತು. ಅದು ತೋಟದಿಂದ ಎಷ್ಟೇ ದೂರದಲ್ಲಿರಲ್ಲ, ಅಲ್ಲಿಂದಲೇ ಈ ಗಿಡಗಳಿಗೆ ನೀರು ಸರಬರಾಜು ಮಾಡುತ್ತಿತ್ತು. ಇವತ್ತೂ ಕಾಡ ಚಿತ್ರದುರ್ಗ ಜಿಲ್ಲೆಯಲ್ಲಿ ಗೋಕಟ್ಟೆ ನೀರಿನಿಂದಲೇ ಹುಷ್ಯೋದ್ಯಮ ಕೈಗೊಂಡು ವರ್ಷಕ್ಕೆ ಸುಮಾರು ೫೦,೦೦೦/- ರೂ.ವರೆಗೂ ಸಂಪಾದನೆ ಮಾಡುವ ರೈತರಿದ್ದಾರೆ.

ಚಿತ್ರದುರ್ಗದ ಜಲ ತಜ್ಜ್ಞ ಶ್ರೀ ಎನ್.ಡೇವರಾಜರೆಡ್ಡಿಯವರು ಹೇಳುವ ಒಂದು ಗೋಕಟ್ಟೆಯ ಕೋಗಾಢೆ ಹೀಗಿದೆ;

ಚಿತ್ರದುರ್ಗ ಜಿಲ್ಲೆ ಹೊಳೆಲ್ಪೇರೆ ತಾಲೂಕಿನ ನಾಗರಭಾಟ್ಯದ ಕೆಂಚಪ್ಪೆನಿಗೆ ೬೦ ಗುಂಟೆ ಜಮಿನಿದೆ. ಇದು ಸಂಪೂರ್ಣ ಒಣ ಭೂಮಿ. ಮುಳೆಯಾಗಿತ ಜಮಿನು. ಈತ ಈ ಜನರಿರುವ ಕುಟುಂಬದ ಬಡ ಯಜಮಾನ. ಈತ ತನಗಿರುವ ಜಮಿನಿನಲ್ಲಿ ಮಷ್ಟಕ್ಕಾಗಿ ಕೃಜೋಡಿದ್ದಾನೆ. ಕಳೆದ ಏದು ವರ್ಷದಿಂದ

ಕಾಕಡ ಬೆಳೆಯುತ್ತಾ ವರ್ಷಕ್ಕೆ ₹ ೫೦,೦೦೦ ರೂ. ಸಂಪಾದಿಸುತ್ತಿದ್ದಾನೆ. ಕೆಂಚಪ್ಪೆ ತನ್ನ ಮುಷ್ಟೆಕ್ಕಿಂಗೆ ನೀರಿನ ಆಶ್ರಯ ಪಡೆದಿರುವುದು ದೂರದ ಗೋಕಟ್ಟೆಯಿಂದಲೇ. ಆ ಗೋಕಟ್ಟೆಯಲ್ಲಿ ನೀರಿರುವ ಸಮಯದಲ್ಲಿಲ್ಲ ಸ್ಯೇಕರ್ಲು ಹೇಳೆ ನೀರು ತಂದು ಕಾಕಡ ಗಿಡಗಳಿಗೆ ಹಾಕಿ ಬೆಳೆಸುತ್ತಿದ್ದಾನೆ.



ಇದೇ ಜಿಲ್ಲೆಯ ಹೊಳೆಲ್ಲೇರೆ, ಹೊಸದುಗಳ ತಾಲೂಕುಗಳಲ್ಲಿ

ಇಂದೂ ಕೂಡ ತೆಂಗಿನ ಸಸಿಗಳನ್ನು ಉಳಿಸಿಕೊಳ್ಳಲು ಗೋಕಟ್ಟೆ ನೀರನ್ನೇ ಬಳಸುತ್ತಿದ್ದಾರೆ. ಗೋಕಟ್ಟೆಗಳು ಎಟ್ಟೇ ದೂರದಲ್ಲಿದ್ದರೂ ಸ್ಯೇಕರ್ಲು ಹೇಳೆ ಬಿಂದಿಗೆ ಹಾಕಿಕೊಂಡು ನೀರು ತಂದು ತೆಂಗಿನ ಸಸಿಗಳಿಗೆ ಉಣಿಸುತ್ತಾರೆ. ಚಿಕ್ಕವಾಗಿ ನೂರಿನ ರೈತ ಶೇಖರಪ್ಪೆ ತನ್ನ ಹತ್ತು ಎಕರೆ ತೆಂಗಿನ ತೋಟಕ್ಕೆ ನೀರು ರನಿಸುತ್ತಿರುವುದು ಹತ್ತಿರದ ಗೋಕಟ್ಟೆಯಿಂದಲೇ.

ದೇವರಾಜ ರೆಡ್ಡಿ ತಮ್ಮ ಉದಾಹರಣೆ ಮುಂದುವರಿಸುತ್ತಾ ಹೇಳಾರೆ; ಚಿತ್ರದುಗ್ರಹ ಪಟ್ಟಣದಲ್ಲಿರುವ ಕೊಳೆವೆ ಬಾವಿ ನೀರಿಗಿಂತ ರಂಗಜ್ಜನಕಟ್ಟೆಯಲ್ಲಿಯ ನೀರು ಸಿಹಿಯಾಗಿರುತ್ತದೆ. ಕೊಳೆವೆ ಬಾವಿ ನೀರಿನಲ್ಲಿ ಬೇಳೆ ಸರಿಯಾಗಿ ಬೇಯುವುದಿಲ್ಲ. ಅದರೆ ಕಟ್ಟೆ ನೀರಲ್ಲಿ ಬೇಳೆ ಹೊಸರಿನಂತಾಗುತ್ತದೆ, ಅಂದರೆ ಅಷ್ಟು ಜನ್ಮಾಗಿ ಬೇಯುತ್ತದೆ. ಅವರ ಮಾತ್ರ ಅಕ್ಷರಶಃ ನತ್ಯ, ಏಕೆಂದರೆ ಗೋಕಟ್ಟೆಯಲ್ಲಿ ಸಂಗ್ರಹವಾಗಿರುವುದು ಮಳೆ ನೀರು. ಜತೆಗೆ ಈ ಕಟ್ಟೆಯಲ್ಲಿ ನೀರು ಸಂಗ್ರಹವಾಗಿ, ಅನೇಕ ವರ್ಷಗಳಿಂದ ಭೂಮಿಗೆ ಇಂಗುತ್ತಿದೆ. ಹಾಗಾಗಿ ಇಲ್ಲಿನ ಅಂತಜಲ ಮಟ್ಟ ಉತ್ತರುವಾಗಿರುವ ಕಾರಣ ನೀರು ಕೂಡ ಸಿಹಿಯಾಗಿರುತ್ತದೆ.

ತಿಪಟೂರಿನ ಬೈಂಬ್ರೆ ಸಂಸ್ಥೆ ಸಮುದಾಯಾಧಾರಿತ ನೆಲ-ಜಲ ಸಂರಕ್ಷಣೆ ಯೋಜನೆಯನ್ನು ಕೈಗೆತ್ತಿಕೊಂಡಾಗ ಹೊದಲು ಜನರಲ್ಲಿ ಜಾಗೃತಿ ಮೂಡಿಸಿದ್ದ ಗೋಕಟ್ಟೆಯ ಕುರಿತಾಗಿಯೇ. ಆ ಸಂಸ್ಥೆ ಸಮೀಪದ ಮೈಲನಹಳ್ಳಿಯಲ್ಲಿ ಕೈಗೊಂಡಿರುವ ನೆಲ-ಜಲ ಸಂರಕ್ಷಣೆ ಯೋಜನೆಯಲ್ಲಿ ಹೊದಲು ಜನರನ್ನು ಜಲ ಸಾಕ್ಷರನ್ನಾಗಿಸಲು ಗೋಕಟ್ಟೆ ಇತಿಹಾಸವನ್ನು ಪರಿಚಯಿಸಿತು. ಆ ಯೋಜನೆ ವಾಗ್ತಿಯಲ್ಲಿ ಬರುವ ಹಳ್ಳಿಗಳಲ್ಲಿನ ಮುಚ್ಚಿಹೊದ ಗೋಕಟ್ಟೆಗಳನ್ನು ಸಮುದಾಯದ ಸಹಾಯದಿಂದ ಪುನರ್ಜೀವನಗೊಳಿಸಿ, ಅದರಲ್ಲಿ ದೂರೆಯುವ ನೀರಿನಿಂದ ನನರಿ ಬೇಳೆಸಿ, ರೈತರಿಗೆ ಉದ್ಯೋಗ ಸ್ಯಾಷ್ಟಿಸಿಕೊಟ್ಟಿತು.

ಯಾರು ಕಟ್ಟಿಸುತ್ತಿದ್ದರು ಗೋಕಟ್ಟೆಗಳನ್ನು?

ಇಂಥದ್ದೂಂದು ಪ್ರಶ್ನೆಯನ್ನು ಇಂದು ಕೇಳಿದರೆ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ... ಇತ್ಯಾದಿಗಳ ಹೆಸರುಗಳನ್ನು ಜನರು ಹೇಳಬಹುದು. ಅದೇ ಮೂವತ್ತು ವರ್ಷದ ಹಿಂದೆ ಕೇಳಿದ್ದರೆ ರಾಮುಜ್ಜ, ರಂಗಜ್ಜ, ಕಟ್ಟಪ್ಪೆ, ಅಜ್ಜಮ್ಮು... ಹಿಂದೆ ವ್ಯಕ್ತಿಗಳ ಹೆಸರನ್ನು ಹೇಳುತ್ತಿದ್ದರು. ಏಕೆಂದರೆ ಹಿಂದೆ ಗೋಕಟ್ಟೆ, ಕರೆ, ಕುಂಟೆ, ಬಾವಿಗಳ ನಿರ್ವಾತ್ಯ ಅವರೇ ಆಗಿದ್ದರು. ಇವತ್ತೂ ಕೂಡ ನಮ್ಮುರಲ್ಲಿ ಬೈರಪ್ಪನ ಬಾವಿ, ಕಡೆಮನೆ ಶಾಮಣಿರ ಕಟ್ಟೆ, ಭಾಗೀರಥಿ ಕರೆ, ಸೋಮಪ್ಪನ ಕರೆ, ರಂಗಜ್ಜನ ಕಟ್ಟೆ ಅಂತಲೇ ಹೆಸರಿದೆ. ಏಕೆಂದರೆ ಈ ಜಲಪಾತ್ರೆಗಳ ನಿರ್ವಾಣದ ಹಿಂದೆ ಅಂಥ ಪ್ರಾತಃಸ್ನಾರಣೀಯರ ಶ್ರಮವಿರುತ್ತದೆ.

ದಶಕಗಳ ಹಿಂದೆ ಚಿತ್ರದುಗ್ರಹ ಜಿಲ್ಲೆ ಮಾದನಾಯ್ಯನಹಳ್ಳಿಯಲ್ಲಿ ರಂಗಪ್ಪ ಎಂಬುವವರು ಗೋಕಟ್ಟೆ ನಿರ್ಮಿಸಿದ್ದಾರೆ. ಜಾನುವಾರುಗಳ ಕುಡಿವ ನೀರಿಗಾಗಿ, ಹಳ್ಳಿಗರ ತೋಟಕ್ಕೆ ನೀರು ಹಾಯಿಸುವುದಕ್ಕಾಗಿ ತನ್ನ



ನ್ಯಂತ ಖಚಿತನಿಂದ, ಪಕಾಂಗಿಯಾಗಿ ನಿಮಿಸಿದ ಕಟ್ಟಿಗೆ ಇಂದೂ ಕೂಡ ರಂಗಜ್ಜನ ಕಟ್ಟಿ ಅಂತಲೇ ಹೆಸರಿದೆ. ಆ ಕಟ್ಟಿಯಲ್ಲಿ ಇಂದೂ ಸಹ ಸದಾ ನೀರಿರುತ್ತದೆ. ಸುತ್ತು ಜ-ಎ ಹಳ್ಳಿಯ ದನ-ಕರು, ಕುರಿ-ಮೇಕಣ್ಣ ಗುಡ್ಡದಿಂದ ಹೇಯ್ಯಿ ಬಂದ ಮೇಲೆ ಇದೇ ಕಟ್ಟಿಯಲ್ಲಿ ನೀರು ಕುಡಿಯು ಹೋಗುತ್ತವೆ. ರಾತ್ರಿ ಹೊತ್ತು ಗುಡ್ಡದಲ್ಲಿರುವ ಕಾಡು ಪ್ರಾಣಿಗಳು ಬಂದು ನೀರು ಕುಡಿಯುತ್ತವೆ. ವರ್ಷಾಪೂರ್ಣ ನೀರು ಇರುವುದರಿಂದ ಸುತ್ತು ಹಣ್ಣಿನ ಗಿಡಗಳಿವೆ. ಹಣ್ಣಿ ತಿನ್ನಲು ಹಕ್ಕಿ-ಪಕ್ಕಿಗಳು ಆಗಮಿಸುವುದರಿಂದ ಹಸಿರಿನ ಸಂತಾನ ಪ್ರತಿ ವರ್ಷ ತಾನೇ ತಾನಾಗಿ ಈ ಭಾಗದಲ್ಲಿ ಹೆಚ್ಚಾಗಿದೆ.

ಸಾಮಾನ್ಯವಾಗಿ ಗೋಕಟ್ಟೆ ಸುತ್ತಲಿರುವ ಹೊಲ ಗಡ್ಡೆಗಳಲ್ಲಿ ವರ್ಷ ಪೂರ್ಣ ಒಂದಲ್ಲೂ ಒಂದು ಜೆಳೆ ಬೆಳೆಯುತ್ತಲೇ ಇರುತ್ತಾರೆ. ಇದಕ್ಕೆ ಕಾರಣ ಗೋಕಟ್ಟೆಯಲ್ಲಿರುವ ನೀರು ಸುತ್ತಲಿನ ಹೊಲಗಡ್ಡೆಗಳನ್ನು ತಂಪಾಗಿಡುತ್ತದೆ. ಅಂದರೆ ಈ ಭಾಗದಲ್ಲಿ ಅಂತರ್ಜಲ ಮಟ್ಟ ಉತ್ತಮವಾಗಿದೆ ಎಂದಧರ್.

ಗೋಕಟ್ಟೆಗಳು ವಾಯವಾಗಿದ್ದ ಹೇಗೆ ?

ಇಂಡಿಯನ್ ಇನ್ಸಿಟ್ಯೂಟ್ ಆಫ್ ಮಾನೇಜ್‌ಮೆಂಟ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ಸೋಮಶೇವರ ರೆಡ್ಡಿ ಹೇಳಿತ್ತಾರೆ; ಬ್ರಿಟೀಷರ ಆಷ್ಟೇಯಲ್ಲಿ ಸರಕಾರ ಭೂ ಸಮೀಕ್ಷೆ ಮಾಡಿಸಿ ಎಲ್ಲೆಲ್ಲ ಅದಾಯ ತರದ ಭೂ ರಚನೆಗಳಿವೆಯೇ ಅವುಗಳನ್ನು ಕರಾಬು ಜಮಿನೆಂದು ನಿರ್ದರ್ಶಿಸಿತು. ಕರಾಬು ಜಮಿನುಗಳನ್ನು ಸರಕಾರದ ಆಡಳಿತಕ್ಕ ಸೇರಿಸಲಾಯಿತು. ಆ ಕರಾಬು ಜಮಿನೆನಿನ ಪಟ್ಟಿಗೆ ಗೋಕಟ್ಟೆಯೂ ಸೇರಿತು. ಹೀಗಾಗಿ ಸಮುದಾಯದ ಮಡಿಲಲ್ಲಿದ್ದ ಗೋಕಟ್ಟೆಗಳು ಕರಾಬು ಜಮಿನು ಸೇರುವ ಮೂಲಕ ಸರಕಾರದ ಆಡಳಿತಕ್ಕ ಒಳಪಟ್ಟವು. ಇದರಿಂದ ಜನರಿಗೆ ಅವುಗಳ ಕುರಿತಾದ ಅಸತ್ತ ಕಡಿಮೆಯಾಯಿತು.

ನಮುದಾಯದ ಮಾಲೀಕತ್ವದಲ್ಲಿರುವ ಹಾಗೂ ಧಾರ್ಮಿಕ ಸ್ಥಳದಲ್ಲಿರುವ ಗೋಕಟ್ಟೆಗಳು ಮಾತ್ರ ಇಂದು ಉಳಿದುಕೊಂಡಿವೆ ಅಷ್ಟೇ.


ಈಗೇನಾಗಿದೆ ?

ಗೋಕಟ್ಟೆಗಳು ರೂಪಾಂತರಗೊಂಡಿವೆ. ಕೆಲವು ಉರುಗಳಲ್ಲಿ ಮುಚ್ಚಿಹೋಗಿವೆ. ಮೊದಲು ನಮುದಾಯದಿಂದ ನಿರ್ಮಿತವಾಗಿ, ನಿರ್ವಹಣೆಗೆ ಒಳಪಟ್ಟಿದ್ದ ಕೆರೆ ಕಟ್ಟೆಗಳು ಇಂದು ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿವೆ. ಹೀಗಾಗಿ ಕೆರೆ ಹೂಳು ತುಂಬಿರಲಿ, ಗೋಕಟ್ಟೆ ಒಡೆದು ಹೋಗಿರಲಿ ಗ್ರಾಮದವರು ಸರಿಪಡಿಸಲು ಮುಂದಾಗುವುದಿಲ್ಲ. ನಾವು ಸರಕಾರಕ್ಕೆ ಸುಂಕ ಕಟ್ಟೋಲ್ಲೆ, ಅವರೇ ರಿಪೇರಿ ಮಾಡಲಿ ಎಂಬ ಉತ್ತಾಫೆ ಧೋರಣೆ ಅನುಸರಿಸುತ್ತಾರೆ. ಇತ್ತೀಚೆ ಸರಕಾರ ಸಹ ಅವುಗಳ ಬಗ್ಗೆ ಗಮನ ಹರಿಸಿದೆ ಗೋಕಟ್ಟೆ, ಕೆರೆ, ಕುಂಬೆ ಸಂಸ್ಕೃತಿಗಳ ಅಲ್ಲಿವಿಗೆ ಕಾರಣವಾಗುತ್ತಿದೆ.

ಆದರೆ ಮತ್ತೊಂದು ಕಡೆ ಇದೇ ಸರಕಾರ ಸುಜಲ, ಜಲಾನಯನ ಅಭಿವೃದ್ಧಿ, ಜಲ ಸಂರಕ್ಷಣೆ ಯೋಜನೆ ಸಂಖ್ಯೆ ಎಂಬ ವಿಶ್ವ ಬ್ಯಾಂಕ್ ನೆರವಿನ ಯೋಜನೆಗಳನ್ನು ಕೈಗೆತ್ತಿಕೊಂಡು ಗೋಕಟ್ಟೆ ಹಾಗೂ ಕೆರೆಗಳನ್ನು ರಕ್ಷಿಸಲು ಮುಂದಾಗಿದೆ. ಇವೆಲ್ಲಾ ರೂಪಾಂತರ ಗೊಂಡು ನಾಲಾಬದು, ಗಲ್ಲಿ ಪ್ಲಾನ್, ಕೃಷಿ ಹೋಂಡ ಎಂಬ ಹೆಸರಿನಿಂದ ನಿರ್ಮಿತವಾಗುತ್ತಿದೆ. ಆದರೆ ಇಲ್ಲಿ ಒಂದು ಚಿಕ್ಕ ಬದಲಾವಣೆಯೆಂದರೆ ಇವುಗಳ ನಿರ್ಮಾಣಕ್ಕೆ ಹೀಂದೆ ಸಮುದಾಯಗಳು ಸ್ವಯಂ ಪ್ರೇರಿತವಾಗಿ ಭಾಗವಹಿಸುತ್ತಿದ್ದಾರು. ಈಗ ಸರಕಾರ ಯೋಜನೆಗಳ ಮೂಲಕ ಹಣ, ಸೌಲಭ್ಯದ ಅರ್ಮಿಷ್ಟ ಒಡ್ಡಿ ಜನರನ್ನು ಭಾಗವಹಿಸಲು ಪ್ರೇರಿತಿಸುತ್ತಿದೆ.

ಜನ ಏನು ವಾಡಬೇಕು?

ರ್ಯಾತರು, ಸ್ವಯಂ ಪ್ರೇರಿತವಾಗಿ ತಮ್ಮ ಜಮೀನು, ಉರಿನ ಸುತ್ತು - ಮುತ್ತ ಇರುವ ಗೋಕಟ್ಟೆ, ಕೆರೆ, ಕುಂಬೆಗಳನ್ನು ಗುರುತಿಸಬೇಕು. ಅವುಗಳ ಸ್ಥಿರತ್ವನ್ನು ಅಭ್ಯಸಿಸಿ, ಆ ಕಟ್ಟೆಗಳಿಗೆ ತಲುಪುವ ಮಳೆ ನೀರನ್ನು ಎಲ್ಲಾ ಅಡೆ-ತಡೆಯಾಗಂತೆ ದಾರಿ ಸುಗಮಗೊಳಿಸಬೇಕು. ಇತ್ತೀಚೆ ಕಟ್ಟೆ, ಕೆರೆ ಅಂಗಳದಲ್ಲಿ ಹೂಳು ಎತ್ತಿಸಿ, ನೀರಿನ ಶೇಖರಣೆ ಪ್ರಮಾಣವನ್ನು ಹೆಚ್ಚಿಸಬೇಕು. ಒಂದು ಗೋಕಟ್ಟೆ ನಿರ್ಮಾಣಕ್ಕೆ ಇಂದಿನ ಕೂಲಿ ಲೆಕ್ಕಾದ ಪ್ರಕಾರ ಅಬೆಂದಾಜು ೪೦,೦೦೦/- ರೂ ಖಚಾಗುತ್ತದೆ. ಈ ಹಣವನ್ನು ಸರಕಾರ ಸಮುದಾಯಕ್ಕೆ ಸಾಲದ ರೂಪದಲ್ಲಿ, ಸಬ್ಸಿಡಿ ರೂಪದಲ್ಲಿ ನೀಡಿ ಕಡ್ಡಾಯವಾಗಿ ಗೋಕಟ್ಟೆ ನಿರ್ಮಾಣಕ್ಕೆ ಒತ್ತಡ ಹೇರಿದರೆ ಮುಂದಿನ ಏರಡು ವರ್ಷದಲ್ಲಿ ಆಯಾ ಗ್ರಾಮಗಳಲ್ಲಿ ಮತ್ತೆ ಜಲ ಉಕ್ಕುವುದರಲ್ಲಿ ಅನುಮಾನವಿಲ್ಲ. ಮಳೆಗಾಲಕ್ಕೆ ಮುನ್ನ ಈ ಕ್ರಮಗಳನ್ನು ಕೈಗೊಂಡು ಗೋಕಟ್ಟೆಗಳನ್ನು ಮನರುಜ್ಜೀವನಗೊಳಿಸಿದರೆ ಗತಿಸುತ್ತಿರುವ ಸಾಂಪ್ರದಾಯಿಕ ಜಲ ಸಂರಕ್ಷಣಾ ವಿಧಾನವೋಂದಕ್ಕೆ ಮರುಜೀವಕೊಟ್ಟಂತಾಗುತ್ತದೆ.



ಗಾಣಧಾಳು ಶ್ರೀಕಂಠ, ಪತ್ರಕರ್ತೆಯ. ವಿಜಯ ಕನಾಕಟಕ ಪತ್ರಿಕೆಯಲ್ಲಿ ಕೃಷಿ ವಿಜಯ ಪ್ರರವಣೆಯ ಉನ್ನತವಾರಿ. ಕೃಷಿ, ಗ್ರಾಮೀಣಾಭಿವೃದ್ಧಿ, ತೋಟಗಾರಿಕೆ, ಸಾವಯವ ಕೃಷಿ ಬರವಣಿಗೆಯಲ್ಲಿ ವಿಶೇಷ ಅನುಕ್ರಮ. 'ಸಾವಯವ ಚಿತ್ತಾರ' ಇವರ ಪ್ರಕಟ ವ್ಯಾಸಕ.



ನೂರಾರು ಬಾವಿಗಳ ಉರು ರಘ್ರಿರು

ಆನಂದತೀರ್ಥ ಪಾಟೆ

ಒಂದು ಹಳ್ಳಿಯಲ್ಲಿ ಹೆಚ್ಚೆಂದರೆ ನಾಲ್ಕು ದು ತೆರೆದ ಬಾವಿಗಳಿರಬಹುದು. ಆದರೆ ಮನೆಗೊಂದು ಬಾವಿಯಿರುವ ರಾಘ್ರಿರಿನಂತಹ ಉರು ಉತ್ತರ ಕನಾಟಿಕದಲ್ಲಿ ಬಹುಶಃ ಬೇರೆಲ್ಲೂ ಕಾಣದು. ಇಲ್ಲಿನ ತೆರೆದ ಬಾವಿಗಳು ಸುಸ್ತಿಯಿಲ್ಲವೇ, ಇವುಗಳಲ್ಲಿ ಸಮೃದ್ಧವಾದ, ಶುದ್ಧವಾದ, ಸಿಹಿಯಾದ ನೀರಿದ್ದು ನೀರು ಹೇಳುಟ್ಟಿದ್ದಲ್ಲಿಯೇ ಸಿಗುತ್ತಿದೆ. ಗ್ರಾಮದ ಎಲ್ಲಾ ಜಟಿಲವಟಿಕೆಗಳಿಗೂ ಸಹ ಈ ಬಾವಿಗಳ ನೀರೇ ಮೂಲ.

ದಶಕಗಳ ಹಿಂದೆ ಕಾಲಿಟ್ಟಿ ಕೊಳಪೆಬಾವಿಗಳು ಅಂತರ್ಜಾಲವನ್ನು ಹೀರಿ ತೆಗೆದ ಪ್ರಮಾಣ ಗಮನಿಸಿದವರಿಗೆ ತೆರೆದ ಬಾವಿಗಳ ದುಗ್ಡ ತಿಯನ್ನು ಉಹಿಸುವುದು ಕಷ್ಟವೇನೂ ಅಲ್ಲ. ಬಯಲುಸೇಮೆಯ ತೆರೆದ ಬಾವಿಗಳು ಹೆಚ್ಚು ಕಡಿಮೆ ಕನೆದ ತೋಟ್ಟಿಗಳಾಗಿ ಮಾರ್ಪಟ್ಟಿದ್ದರೆ ಅತಿ ಹೆಚ್ಚು ಮಳೆ ಸುರಿಯುವ ಮಲೆನಾಡಿನಲ್ಲಿ ಹಿಂದೆಲ್ಲಾ ವರ್ಷವೂತ್ತೀರ್ಥ ತುಂಬಿ ತುಳುಕುತ್ತಿದ್ದ ಬಾವಿಗಳು ಈಗ ಬೇಸಿಗೆಯಲ್ಲಿ ತಳ ಕಾಣವುದಿದೆ. ಇನ್ನು ಕಡಿಮೆ ಮಳೆ ಬೀಳುವ ಉತ್ತರ ಕನಾಟಿಕದ ಪರಿಸ್ತಿ ಮತ್ತು ಚಿಂತಾಜನಕ.

ಆದರೆ ಬಿಸಿಲ ನಾಡು, ಒಂ ಪ್ರದೇಶ ಎಂದೆಲ್ಲಾ ಕರೆಸಿಕೊಳ್ಳುವ ಗುಲ್ಬಗ್ಗ ಜಿಲ್ಲೆಯ ರಾಘ್ರಾರು ಎಂಬ ಗ್ರಾಮದಲ್ಲಿ ಇದಕ್ಕೆ ತದ್ವಿರುದ್ಧವಾದ ಜಿತ್ತವಿದೆ. ಇಲ್ಲಿನ ತೆರೆದ ಬಾವಿಗಳು ಸುಸ್ತಿಯಿಲ್ಲವೇ, ಇವುಗಳಲ್ಲಿ ಸಮೃದ್ಧವಾದ ನೀರಿದೆ, ಅಷ್ಟೇ ಅಲ್ಲದೇ ಈಗಲೂ ನೀರು ಹೇಳುಟ್ಟಿದ್ದಲ್ಲಿಯೇ ಸಿಗುತ್ತಿದೆ. ಗ್ರಾಮದ ಎಲ್ಲಾ ಜಟಿಲವಟಿಕೆಗಳಿಗೂ ಸಹ ಈ ಬಾವಿಗಳ ನೀರೇ ಮೂಲ.

ಇದನ್ನು ಓಯಿಸಿನ್ ಎನ್ನಿದಿರಲು ಸಾಧ್ಯವೇ? ಏಕೆಂದರೆ ಅಕ್ಕ-ಪಕ್ಕಿದ ಗ್ರಾಮಗಳೆಲ್ಲಾ ನೀರಿಲ್ಲದೆ ಭಂಗನುಡುತ್ತಿವೆ. ನೂರಾರು ಅಡಿ ಕೊರೆದರೂ ಅಲ್ಲಿ ನೀರು ಸಿಗುತ್ತಿಲ್ಲ. ಕುಡಿಯುವ ನೀರಿಗೇ ತತ್ವಾರ! ಅಂತಹ ದರಲ್ಲಿ ರಾಘ್ರಾರಿನ ತೆರೆದ ಬಾವಿಗಳು ತಿಳಿ ನೀರಿನಿಂದ ತುಂಬಿ ತುಳುಕುತ್ತಿದ್ದರೆ ಅಳ್ಳಿಯ್ಯಾವಾಗುವುದಿಲ್ಲವೇ?

ಸಾವಿರಾರು ವರ್ಷಗಳ ಕಾಲದಿಂದ ಭೂಮಿ ತನ್ನ ಒಡಲಲ್ಲಿ ಜಲ ಎಂಬ ಅಮೂಲ್ಯ ಸಂಪತ್ತನ್ನು ಎಷ್ಟುಂದು ಸುರಕ್ಷಿತವಾಗಿ ಇಟ್ಟಿಕೊಂಡಿತ್ತು! ಅದನ್ನೆಲ್ಲ ಕೊಳಪೆಬಾವಿಗಳು ಕೇವಲ ಮೂರಾಳು ದಶಕಗಳಲ್ಲಿ ಹಿಂದಿರುತ್ತಿದ್ದ ಹಾಕಿವೆ. ಹತ್ತಿಪ್ಪತ್ತು ಅಡಿ ಆಳದಲ್ಲಿ ನೀರು ಸಿಗುತ್ತಿದ್ದ ಬಾವಿಗಳಲ್ಲಿ ಈಗ ತಳದಲ್ಲಿ ಅಧ್ರ ಅಡಿ ಇದ್ದರೆ ಸುದ್ಯವ. ಇಂಥ ಪರಿಸ್ಥಿತಿಯಲ್ಲಿ ರಾಘ್ರಾರಿನ ಸಾಂಪ್ರದಾಯಿಕ ಬಾವಿಗಳಲ್ಲಿ ಹೇಗೆ ಅಷ್ಟುಂದು ಸಮೃದ್ಧ ನೀರು?

ಒಂದೇ ಉರಿಲ್ಲಿ ಇಂ ಬಾವಿಗಳು?

ಈ ಉರಿನಲ್ಲಿ ಕಟ್ಟಿದ ನಿರ್ಮಾಣಕ್ಕೆ ಅಡಿಪಾಯ ತೆಗೆಯುವಾಗ ದೇವಸ್ಥಾನದ ಅವಶೇಷಗಳು, ವಿಗ್ರಹಗಳು ಸಿಗುತ್ತವೆ ಎಂದು ಜನರು ಹೇಳುತ್ತಾರೆ. ಈ ಅಂಶ ಗಮನಿಸಿದಾಗ ಇಲ್ಲೋಂದು ಅಗ್ರಹಾರ ಅಧಿವಾ ದೇವಾಲಯಗಳ ಸಂಕೀರ್ಣ ಇತ್ತು ಎಂಬ ಅಭಿಪ್ರಾಯ ಮೂಡುತ್ತದೆ. ನೀರು ಸಮೃದ್ಧವಾಗಿ ಸಿಗುವ ಕಡೆಗಳಲ್ಲಿ ದೇವಸ್ಥಾನ ನಿರ್ಮಿಸಿದ ಉದಾಹರಣೆಗಳು ಈ ಅಂಶಕ್ಕೆ ಪ್ರಸ್ತು ನೀಡುತ್ತವೆ.

“ನಮ್ಮಾರಲ್ಲಿ ಇಂ ಬಾವಿಗಳು ಇದ್ದವಂತೆ” ಎಂದು ನೆನಬಿಸಿಕೊಳ್ಳುತ್ತಾರೆ ರಾಘ್ರಾರಿನ ರಂಗಪ್ಪ. ಇದು ಕೊಂಬ ಉತ್ತೇಷ್ಠ ಎನಿಸಿದರೂ ಉರಿನಲ್ಲಿ ಒಂದು ಸುತ್ತು ಹಾಕಿ ಬಂದರೆ ಆ ಮಾತಿಗೆ ಸಮೃತಿ ಸೂಚಿಸುವ ಹಂತ ತಲುಪುತ್ತೇವೆ. ಏಕೆಂದರೆ ಯಾವುದೇ ಹಳೆಯ ಮನೆ ಹೊಕ್ಕಾರೂ ಅಲ್ಲೋಂದು ಬಾವಿ.

ಕೆಲವು ಮನೆಗಳ ಅಂಗಳದಲ್ಲಿ ಬಾವಿ ಇದ್ದರೆ, ಇನ್ನು ಕೆಲವೆಡೆಗಳಲ್ಲಿ ಹಿತ್ತಲು ಹಾಗೂ ಪ್ರತ್ಯೇಕವಾಗಿ ಮೀಸಲಿಟ್ಟು ಪ್ರದೇಶದಲ್ಲಿರೂ ಸಹ ಬಾವಿಗಳಿರುವುದುಂಟು. ಕೆಲವು ಕಡೆಗಳಲ್ಲಿ ಮನೆ ಒಳಗೆ ಕಾಲಿಟ್ಟು ಎಲ್ಲಿದೆ ಬಾವಿ? ಎಂದು ಪ್ರಶ್ನಿಸಿದರೆ ಅಲ್ಲೋ ಹಕ್ಕುದಲ್ಲಿ ಇದೆಯಲ್ಲಾ ಎಂಬ ಉತ್ತರ! ಎಲ್ಲಿದೆ ಎಂದು ವಿನ್ಯಾಸಿಸಿದ ನೋಡಿದಾಗ, ನಮ್ಮೀಂದ ಒಂದೆರಡು ಹೆಚ್ಚೆಗಳ ಅಂತರದಲ್ಲಿಯೇ ಆಳವಾದ ಬಾವಿ ಇರುವುದು ಕಂಡು ಇನ್ನಷ್ಟು ಬೆರಗಾಗುತ್ತದೆ.

ಪೈವಿಧ್ಯಮಂತ್ರ ಬಾವಿಗಳು

ರಾಘೂರಿನಲ್ಲಿ ಪೈವಿಧ್ಯಮಂತ್ರ ಬಾವಿಗಳನ್ನು ಕಾಣಬಹುದು. ಒಂದೆರಡು ಅಡಿ ಅಗಲದ ಬಾವಿಯಿಂದ ಮೊದಲೆಗೂಂಡು ಹತ್ತಡಿ ಅಗಲದವರೆಗಿನ ಬಾವಿಗಳೂ ಇವೆ. ಏರಡು ಅಡಿ ಉದ್ದ್ವಾಗಿ ಏರಡು ಅಗಲದ ಜೊಕಾಕ್ಯುತಿಯ ಪ್ರತ್ಯೇಕಿಯ ಬಾವಿ ಗೊಡರ ಮನೆಯಲ್ಲಿದೆ. ಇದಕ್ಕೆ ಗೊಡರ ಬಾವಿ ಎಂದೇ ಹೇಬಳಿ. ಸುಮಾರು ನೂರಿಡಿ ಅಳಿದ ಇದು ಯಾವಕ್ಕೂ ಬತ್ತಿಲ್ಲ ಎನ್ನುತ್ತಾರೆ ಮನೆಯ ಯಜಮಾನರು. ಈ ಓಣಿಯಲ್ಲಿನ ಅನೇಕ ಮನೆಗಳಿಗೆ ಈ ಬಾವಿಯೇ ಕುಡಿಯುವ ನೀರಿನ ಆಸರೆ. ಇವರ ಮನೆಯ ಆವರಣದಲ್ಲಿಯೇ ಇನ್ನೊಂದು ಬಾವಿಯಿದೆ. ಇದು ಸ್ವಲ್ಪ ದೊಡ್ಡದು. ಒಂದೆರಡು ಪರಣದಿಂದ ಬೇಸಿಗೆಯಲ್ಲಿ ನೀರು ಕಡಿಮೆಯಾದ ಕಾರಣ ಈಗ ಇದನ್ನು ಮುಚ್ಚಲು ಯತ್ನಸೂತ್ರದಾರೆ. ಆದರೆ ಎಷ್ಟು ಮಣಿ, ಕೆಲ್ಲಾ ಹಾಕಿದರೂ ಬಾವಿಯ ಅಧ್ಯ ಭಾಗವನ್ನು ಮುಚ್ಚಲು ಕೂಡ ಸಾಧ್ಯವಾಗಿಲ್ಲ. ಏಕೆ ಮುಚ್ಚತ್ತಿದ್ದೀರಿ? ಎಂದು ಕೇಳಿದರೆ ಸಣ್ಣ ಬಾವಿಯಲ್ಲಿ ನೀರು ಯಾವಾಗೂ ಸಿಕ್ಕಾಗಿ, ಹಂಗಾಗಿ ಇನ್ನೊಂದ್ರೆ ಬಾವಿ ಯಾಕಂತ ಮುಚ್ಚಲಿಕ್ಕೆ ಹತ್ತಿಂದಿರ್ದಿಲ್ಲ ಎನ್ನುತ್ತಾರೆ ಮನೆಯೊಡತಿ ಪ್ರಭಾವತಿ.

ಅಲ್ಲಿಂದ ಹೊರಗೆ ಬಂದರೆ ಬಲಕ್ಕೆ ಕಾಳಿವುದು ಜೋಡಿಯವರ ಬಾವಿ. ಇದನ್ನು ನಿರ್ಮಿಸಿ ನೂರ್ಯವತ್ತು ಪರಣವಾಗಿದೆ. ಮೂರು ಅಡಿ ವ್ಯಾಸದ ಬಾಯಿ ಹೊಂದಿರುವ ಈ ಬಾವಿ ಇಂ ಅಡಿ ಆಳವಿದೆ. ಈ ಬಾವಿಯಲ್ಲಿ ಮಳೆಗಾಲ ಆರಂಭವಾದ ತಕ್ಷಣ ನೀರಿನ ಮಟ್ಟ ಮೇಲೆರಲು ಆರಂಭವಾಗುತ್ತದೆ.



ಜನವರಿ ತಿಂಗಳವರೆಗೆ ಬಳಕೆಗೆ ಇದೇ ನೀರು. ಮನೆಯ ಹಿತ್ತಿಲಿನಲ್ಲಿ ಬಾವಿ ಇರುವುದರಿಂದ ಸಂರಕ್ಷಣೆ ನೀರು ಸ್ವಲ್ಪ ಕರಿಣ. ಹಾಗಾಗಿ ನೀರು ಕಡಿಮೆಯಾದ ತ್ವಣ ಕಲ್ಲಿನಿಂದ ಬಾಯಿ ಮುಚ್ಚಿಬಿಡ್ತೇವೆ ಎಂದು ಹೇಳುತ್ತಾರೆ ಶಂಕರಭಟ್ಟ ಜೋಣಿ. ಕೇವಲ ನಾಲ್ಕುರು ವರ್ಷಗಳ ಹಿಂದೆಲ್ಲ ಇದರಲ್ಲಿ ಪೂರ್ಣ ಪ್ರಮಾಣದ ನೀರು ಇರುತ್ತಿತ್ತು, ಅದರ ಕ್ಷೇತ್ರ ಅದರ ಮಟ್ಟೆ ಕ್ರಮೇಣ ಕಡಿಮೆಯಾಗುತ್ತಿದೆ. ಮಳಕೊಯ್ಲು ಮಾಡಲು ಮುಂದಾದರೆ ಯಾವಾಗಲೂ ನೀರು ಸಿಕ್ಕಿತ್ತು ಎಂಬುದನ್ನು ಗಮನಿಸಿರುವ ಅವರು ಆ ನಿಟ್ಟಿನಲ್ಲಿ ಯೋಚಿಸುತ್ತಿದ್ದಾರೆ.

ಕತ್ತಲ ಬಾವಿ!

ಉಂಟಿನ ಶೇಕಡ ಒಜರಷ್ಟು ಜನರಿಗೆ ಧಾರಾಳವಾಗಿ ನೀರು ನೀಡುವುದು ಕತ್ತಲ ಬಾವಿ. ಸುಡುಬೆಸೀಗೆಯಲ್ಲಿ ಬೇರೆಲ್ಲ ಬಾವಿಗಳಲ್ಲಿ ನೀರಿನ ಮಟ್ಟ ಕೆಳಗೆ ಇಳಿದಾಗಲೂ ಈ ಬಾವಿಯಲ್ಲಿ ಮಾತ್ರ ಹದಿನ್ಯೆದು ಅಡಿಗೇ ನೀರು ಸಿಗುತ್ತಿರುತ್ತದೆ. ಕುಡಿಯಲು, ಬಟ್ಟೆ ಬಗೆಯಲು, ಜಾನುವಾರು ಅಗತ್ಯಗಳಿಗೆ ಇದೇ ಬಾವಿಯನ್ನು ಜನತೆ ಅವಲಂಬಿಸಿದ್ದಾರೆ.

ಕತ್ತಲು ಬಾವಿ ಎಂಬ ಹೆಸರು ಬಂದ ಹಿನ್ನೆಲೆ ಕುರಿತು ೨೦ ವರ್ಷದ ಹಜರತ್ ಬೀ ಹೇಳುತ್ತಾಳೆ: ಒಮ್ಮೆ ವೊಹರಂ ಹಬ್ಬದ ಖತಲ್ ರಾತ್ರಿ ಸಂದರ್ಭದಲ್ಲಿ ಹೆರವಣಿಗೆಯಲ್ಲಿ ಕುಣಿದು ದಣಿದು ಬಂದವರಿಗೆ ವಿಪರೀತ ದಾಹವಾಯಿತು, ಅದರೆ ಕುಡಿಯಲು ನೀರು ಸಿಗಲಿಲ್ಲ. ಈ ಬಾವಿ ಆಗ ಇನ್ನೂ ನಿಮಾರಣ ಹಂತದಲ್ಲಿತ್ತು, ಇನ್ನೂ ನೀರು ಸಿಕ್ಕಿರಲಿಲ್ಲ. ಅದರೆ ಅವರು ಹೆರವಣಿಗೆಯಿಂದ ಬಂದ ಕೂಡಲೇ ನೀರು ಜಿನುಗೆತೋಡಿತು. ಎಲ್ಲರೂ ತೃಪ್ತಿಯಾಗಿ ನೀರು ಕುಡಿದು ಹೆರವಣಿಗೆ ದಣಿವನ್ನೆಲ್ಲ ತಣಿಸಿಕೊಂಡರು. ಖತಲ್ ರಾತ್ರಿಯ ಶಬ್ದ ಸಂದರ್ಭದಲ್ಲಿ ನೀರು ಸಿಕ್ಕಿದಿರಿಂದಾಗಿ ಅಂದಿನಿಂದ ಈ ಬಾವಿಗೆ ಅದೇ ಹೆಸರು ನೀಡಿದರು. ಬರು-ಬರುತ್ತಾ ಜನರ ಮಾತಿನಲ್ಲಿ ಇದು ಕತ್ತಲ ಬಾವಿ ಎಂದಾಯಿತು.

ಈ ಕಥೆ ತಿಳಿದುಕೊಳ್ಳುದೇ ಹೋದವರು ಕತ್ತಲು ಬಾವಿ ಎಂಬುದು ಇದರ ಹೆಸರು ಎಂದುಕೊಳ್ಳುತ್ತಾರೆ. ಅದರೆ ಅದು ರಾವೂರಿಗೆ ಬೇಳಕು ನೀಡಿದ ಬಾವಿ.

ಇಪ್ಪತ್ತು ಅಡಿ ಉದ್ದ ಮತ್ತು ಅಷ್ಟೇ ಅಗಲದ ಈ ಬಾವಿಗೆ ವೊದಲು ಕಟ್ಟೆ ಇರಲಿಲ್ಲ. ಹೆಟ್ಟಿಲುಗಳನ್ನು ಇಳಿದು ನೀರು ತುಂಬಿ ತರಬೇಕಿತ್ತು. ಅದರೆ ೧೦ರ ದಶಕದ ಮಧ್ಯಭಾಗದಲ್ಲಿ ಬಾವಿಯಲ್ಲಿ ಹುಳು ಕಾಣಲಾರಂಭಿಸಿದವು. ತ್ವಣವೇ ಎಚ್ಚೆತ್ತುಕೊಂಡ ಸರ್ಕಾರ ವ್ಯವಸ್ಥಿತ ಕಟ್ಟೆ ನಿರ್ಮಿಸಿತು. ಈ ಬಾವಿಯಿಂದ ಎಂಟು ರಾಟೆಗಳ ಮೂಲಕ ನೀರು ಎಳೆಯಬಹುದು. ಬೆಳಿಗ್ಗೆಯಿಂದ ರಾತ್ರಿವರೆಗೂ ಸತತವಾಗಿ ಜನರು ನೀರು ತೆಗೆದುಕೊಂಡು ಹೋಗುತ್ತಿಲ್ಲ ಇರುವುದನ್ನು ಇಲ್ಲಿ ಕಾಣಬಹುದು. ಹೆಂಗಸರು ಮತ್ತು ಮಕ್ಕಳ ಗಳಾಟೆ, ಮಾತ್ರ, ಹರಟೆಯನ್ನು ಸದಾ ಇಲ್ಲಿ ಕಾಣಬಹುದು. ಇದನ್ನು ನೋಡಿದರೆ ನಮ್ಮ ಪಾರಂಪರಿಕ ಗ್ರಾಮಗಳ ಪ್ರತಿರೂಪವನ್ನು ಕಣ್ಣಂಬಿಕೊಂಡ ಅನುಭವವಾಗುತ್ತದೆ.

ಎರಡು ವರ್ಷಗಳ ಹಿಂದೆ ಈ ಬಾವಿಗೆ ವಿದ್ಯುತ್ ಪಂಪ್ ಜೋಡಿಸುವ ಯತ್ನ ನಡೆದು ನಂತರ ಕ್ಯಾಬಿಡಲಾಯಿತು. ಏಕೆ ಗೊತ್ತೇ?

ವ್ಯಧಿ ಮೆರಬುಬೋಬೀ ವಿವರಿಸುತ್ತಾಳೆ “ನಳ (ನಲ್ಲಿ) ಹಚ್ಚಿ ನೀರ ತೊಗೊಳ್ಳಕ್ಕ ಸುರು ಮಾಡಿದ್ದ ಕೂಡಲ್ಲಿ ಭಾಂಬಿಯೋಳಾಗ ನೀರು ಕಡಿಮೆಯಾದ್ದು. ಇದು ದೇವ್ಯ ಬಾವಿ. ಹಂಗಲ್ಲಾ ಮಾಡ್ಬಾರದು. ಕೊಡಾ ಜಗ್ಗಿ ಒಯ್ಯಿಕು. ಅಂದಾಗ ಮಾತ್ರ ನೀರ ಇರ್ತಾವ ಅಂತ ಎಲ್ಲಾರೂ ಗೊತ್ತಾಯ್ತು. ಪಂಪು, ನಳ ಕತ್ತಿ ಹಾಕ್ಕಿಟ್ಟು.”

ಅಳ್ಳಯ ವೆನಿಸಿದರೂ ಸಹ ಇದು ನಿಜ! ಪಂಪ್ ಜೋಡಿಸಿ ನೀರೆತ್ತಲು ಸುರು ಮಾಡಿದಾಗ ಜಲಮಟ್ಟೆ ಒಮ್ಮೆಲೇ ಕಡಿಮೆಯಾಗಿರಬಹುದು ಅಥವಾ ಬೇರಾವುದೋ ಕಾರಣ ಇರಬಹುದು. ಅದರೆ ದೇವರ ಹೆಸರಿನಲ್ಲಿ ಯಾದರೂ ಸಾಂಪ್ರದಾಯಿಕ ಬಾವಿ ಉಳಿಯಲು ಕಾರಣವಾಯಿತು! ಅದೇ ಸಂತೋಷ.

ಉರ ಹೊರಗಿನ ರಾಮಭಾವಿಯ ನೀರಿನ ಸಾಮಧ್ಯ ನೋಡಿದವರಿಗಂತೂ ಇನ್ನೊಂದು ಬಗೆಯ ಅಚ್ಚರಿ ಕಾಣುತ್ತದೆ.

ಜೊಕಾಕಾರದ ಬಾವಿಯ ಮೇಲ್ಪುಗದಲ್ಲಿ ರಾಮಲಿಂಗೇಶ್ವರ ದೇವಸ್ಥಾನ ಇದೆ. ಆಕಷ್ಣಕ ಶಿಲಾಮಂಟಿಪ, ತಂಪಾದ ವಾತಾವರಣ ಎಲ್ಲವೂ ಇದೆ. ಅದರೆ ಬಾವಿಯ ನಿವಾಹಣೆಯನ್ನು ನೋಡಿದಾಗ ಮಾತ್ರ ವಿಷಾದ ಮೂಡಿಸುತ್ತದೆ. ಬಟ್ಟೆ ಒಗೆಯುವುದು ಇದರಲ್ಲೇ, ಮಕ್ಕಳು ಸ್ವಾನ ಮಾಡುವುದು ಇದರಲ್ಲೇ, ಜಿತೆ ಕನ್-ಕಡ್ಡಿಯ ರಾಶಿ ಬೇರೆ. ಎರಡು ಪಂಖೋನೆಟ್‌ನಿಂದ ಬೃಹತ್ ಪ್ರಮಾಣದಲ್ಲಿ ನೀರನ್ನು ತೋಟಗಳಿಗೆ ಬಳಸಿಕೊಳ್ಳುತ್ತಾರೆ. ಅದರೆ ಜಿಲಮಟ್ಟ ಮಾತ್ರ ಕಡಿಮೆಯೇ ಆಗದು. ಏಲ್ಲಿಂದ ಬರುತ್ತದೆಯೋ ಅಷ್ಟು ಪ್ರಮಾಣದ ನೀರ ಸೆಲೇ..! ಈ ಬಾವಿಯಲ್ಲಿ ಸ್ವಾನ ಮಾಡಿದರೆ ರೋಗಗಳು ಶಮನವಾಗುತ್ತವೆ ಎಂಬ ನಂಬಿಕೆಯಿದೆ.

ಇವೆಲ್ಲ ಧಟ್ಟನೇ ಕಾಣುವ ಬಾವಿಗಳಾದರೆ ಮನೆಯೊಳಗೇ ಇರುವ ಬಾವಿಗಳದ್ದು ಇನ್ನೊಂದು ಲೋಕ. ಹೆಚ್ಚಿಗಿಲು ಪ್ರಪೇಶಿಸಿದರೆ ಬಲಕ್ಕೂ ಅಥವಾ ಎಡಕ್ಕೂ ಜಿಕ್ಕಿ ಸಂದಿ, ಅದೂ ಒಬ್ಬ ವ್ಯಕ್ತಿ ಮಾತ್ರ ಹೋಗಿರಬಹುದಾದಂತಹ ನಂದಿ ಕಾಣುತ್ತದೆ. ನಾಲ್ಕು ಹೆಚ್ಚೆ ಹಾಕಿದರೆ ಅದೋ... ದಿಧಿರೋ ಕಾಣುತ್ತದೆ! ತುಂಬಾ ಅಳಿದ ಅದರೆ ಅತ್ಯಂತ ಕಿರಿದಾದ ಬಾಯಿಯುಳ್ಳ ಬಾವಿ. ಒಬ್ಬರೇ ಅದರ ಅಚ್ಚಿಚೆ ಕಾಲು ಇಟ್ಟು ನಿಂತು ಹೆಗ್ಗದ ಮೂಲಕ ಬಿಂದಿಗೆಯಿಂದ ನೀರು ಎಳೆಯಬೇಕಾದ ಬಾವಿಗಳಿವೆ.

ಇಲ್ಲಿಯವರೇ ಅದ ದತ್ತಾತ್ರೇಯ ಜೋಡಿ ಅವರಿಗೆ ತಮ್ಮುರಿನ ಬಾವಿಗಳ ಬಗೆ ಅಪಾರ ಹೆಮ್ಮೆ. ಈ ರೀತಿ ಮನೆಯ ಒಳಗಡೆಯೇ ಬಾವಿಗಳಿರುವ ಬಗೆ ಅವರು ಹೇಳುತ್ತಾರೆ. ಹಿಂದೆಲ್ಲ ಬಹುತೇಕ ಅವಿಭಕ್ತ ಕುಟುಂಬಗಳಿಂದ ಕಾರಣ, ಮನೆಗೆ ಸಾಕಷ್ಟು ನೀರಿನ ಅಗತ್ಯವಿತ್ತು. ಅದರೆ ಮನೆಗೆಲನದ ಜವಾಬ್ದಾರಿ ಹೊತ್ತ ಹೆಚ್ಚುಮಕ್ಕಳು ಹೊರಗೆ ಹೋಗುವುದಾದರೂ ಹೇಗೆ? ಅದೇ ಉದ್ದೇಶದಿಂದ ಮನೆಯೊಳಗೇ ಬಾವಿಗಳು ನಿರ್ಮಾಣವಾದವು.

ಈ ಉರಿನಲ್ಲಿ ಮನೆತನದ ಹೆಸರಿನಿಂದ ಬಾವಿಗಳನ್ನು ಗುರುತಿಸುವುದು ಅಂದಿನಿಂದಲೂ ಬಂದ ಪದ್ಧತಿಯಾಗಿದೆ. ರಂಗನಾಪುರ ಬಾವಿ, ಗೌಡರ ಬಾವಿ, ಜೋಡಿಯವರ ಬಾವಿ, ಸಿದ್ದಗುಂಡರ ಬಾವಿ, ತೋಟದ ಬಾವಿ, ತಂಬೂರಿ ಬಾವಿ, ಮತದ ಬಾವಿ, ಕೋಳಿಯವರ ಬಾವಿ, ಉಪಾಧ್ಯಾಯರ ಬಾವಿ...ಹೀಗೆ.

ಸಮುದಾಯಗಳಿಗೇ ಮೀಸಲಾದ ಕೆಲವು ಬಾವಿಗಳು ಇಲ್ಲವೇ. ಉದಾಹರಣೆಗೆ, ಅನನರ ಬಾವಿ, ಬಡಿಗೇರ ಬಾವಿ ಇತ್ತಾದಿ.

ಮನೆಗೊಂದು ಬಾವಿ ಎಂಬ ಪರಿಕಲ್ಪನೆ ವುಲೆನಾಡಿನ ಜಿಲ್ಲೆಗಳಲ್ಲಿ ಇದೆ. ಅದರೆ ಬಯಲುಸೀಮೆಯಲ್ಲಿ ಅಂತಹ ಪದ್ಧತಿ ಬಹು ವಿರಳ. ಒಂದು ಹಳ್ಳಿಯಲ್ಲಿ ಹಚ್ಚೆಂದರೆ ನಾಲ್ಕೆಂದು ತೆರೆದ ಬಾವಿಗಳು ಇರಬಹುದು. ಅದರೆ ಮನೆಗೊಂದು ಬಾವಿಯನ್ನು ಅಕ್ಕರಳಃ ಹಾಲಿಸಿದ ರಾವೂರಿನಂತಹ ಉರು ಉತ್ತರ ಕನಾಟಕದಲ್ಲಿ ಬಹುಶಃ ಬೇರೆಲ್ಲೂ ಕಾಣದು.

ಈಗ ಎಲ್ಲೊಡೆಯೂ ಕೊಳ್ಳಬೇಕಾವಿಗಳು ಬಂದಿವೆ. ವಿದ್ಯುತ್ ಬಳಸಿ ನೀರನ್ನು ಸುಲಭವಾಗಿ ಮೇಲೆತ್ತೆಬಹುದು. ಈಗ ಅದೂ ಕಷ್ಟವೇನಿಸಿದೆ. ಬಟ್ಟನ್ ಒತ್ತಿದ ತಕ್ಕಣ ಮೋಟರಿನಿಂದ ನೇರವಾಗಿ ಮನೆ ಮೇಲಿನ ಟ್ರೈಕ್ ನೇರುತ್ತದೆ. ಅದರೆ ರಾವೂರಿನ ಜನರು ಇಂದಿಗೂ



ಬಾವಿಗಳನ್ನು ಅವಲಂಬಿಸಿದ್ದಾರೆ. ಅಪುಗಳನ್ನು ಉತ್ತರ ಮತ್ತು ಸಿಡಿಯಲ್ಲಿ ಟೈಡ್‌ಡಾರೆ. ಅವರಿಗೆ ಸೊಲಭ್ಯು ಇಲ್ಲವೆಂದೆಲ್ಲ. ಸರ್ಕಾರ ಒಂದೆರಡು ಕೋಳವೆಬಾವಿಗಳನ್ನು ಕೊರೆಸಿದೆ. ಆದರೆ ಜನರ ಒಲವು ಮಾತ್ರ ಬಾವಿಯಿಡೆಗೇ. ಈ ಸಂಗತಿ ಅತ್ಯಂತ ಖುಷಿ ಕೊಡುವಂಥದು. ಆದರೆ ಇಲ್ಲಿಯೂ ಸಹ ಹತ್ತು ಪ್ರಣಗಳಿಂದ ಈಚೆಗೆ ಕೆಲವು ಬಾವಿಗಳು ಬೇಸಿಗೆಯಲ್ಲಿ ಬತ್ತಿತ್ತುವೆ. ಬಾವಿ ಸುತ್ತಲಿನ ಪ್ರದೇಶ ಸ್ವಜ್ಞವಾಗಿಟ್ಟುಕೊಂಡರೆ ಅಪುಗಳ ಅಯಸ್ಸು ಅಧಿಕಗೊಳ್ಳುತ್ತದೆ, ಜತೆಗೆ ಮಳೆನೀರು ಮರುಪೂರಣ ಮಾಡಿದರೆ ಅಂತರ್ರಳ ಮಟ್ಟ ಬೇಸಿಗೆಯಲ್ಲಾಗ ಉಳಿಯತ್ತದೆ ಎಂಬುದನ್ನು ಗ್ರಾಮಸ್ಥರು ಮನಗಾಳಬೇಕಿದೆ.




ಉಂರಿಗೆ ಬಂದವರು ನೀರಿಗೆ ಬಾರಳೇ? ಎಂಬುದೊಂದು ಗಾದೆ ಮಾತಿದೆ. ಮನೆ-ಮನಗಳ ಸಮಾಜಾರ, ಸುಖ- ದುಃಖ ಇತರ ಸುದ್ದಿಗಳೆಲ್ಲ ವಿನಿಮಯವಾಗುವುದು ಬಾವಿಯ ಬಳಿಯಲ್ಲಿಯೇ! ಅದೊಂದು ರೀತಿ ಮಾಧ್ಯಮ ಕೇಂದ್ರಪೂರ್ವ ಹೊದು. ಹೀಗಾಗಿ ಬಾವಿಗಳ ಜತ ಹಂಗಳೆಯರ ಅನೇಕನ್ನು ಸ್ವಲ್ಪ ಹೆಚ್ಚೆಂದೇ ಹೇಳಬೇಕು! ಆದರೆ ಕೋಳವೆಬಾವಿಗಳ ದಾಳಿಯಲ್ಲಿ ಈಗ ಉಳಿದಿರುವ ಬಾವಿಗಳೆಷ್ಟು ಎಂದು ನೋಡಿದರೆ ನಿರಾಶೆಯಾಗುತ್ತದೆ. ಬಹುತೇಕ ಬಾವಿಗಳು ಬತ್ತಿ ಹೋಗಿವೆ, ಈ ಬತ್ತಿಹೋದ ಬಾವಿಗಳನ್ನು ಜನರು ಕಸದ ತೊಟ್ಟಿಗಳನ್ನಾಗಿ ಮಾರಾಟದಿಸಿದ್ದಾರೆ.

ಈ ನಿಟ್ಟಿನಲ್ಲಿ ರಾಫೋರಿನ ಜನತೆ ಅಡ್ಯಷ್ಟವಂತರು ಎನ್ನಬಹುದು.

ಬಾವಿಗಳಿಗೆ ಕಾಡುತ್ತಿರುವ ಭಾಯಾ!

ಪಕ್ಕದ ವಾಡಿಯಲ್ಲಿ ಒಂದು ಕಾಖಾನೆಯಿದೆ. ಅದರ ಮಾಲಿನ್ಯವು ನೆಲದೊಳಕ್ಕೆ ಇಳಿದು ರಾಫೋರಿನ ಕೆಲವು ಬಾವಿಗಳ ನೀರು ಕಲುಷಿತಗೊಂಡಿರುವುದು ಈಗಾಗಲೇ ಹತ್ತೆಯಾಗಿದೆ. ಇದಕ್ಕೆ ತಡೆ ಹೇಗೆ? ‘ಅದು ದೊಡ್ಡ ಘ್ರಾಕ್ಷ್ಯ, ನಾವು ನಂತರ್ಭೋರ್. ಏನು ಮಾಡೋದ್ದೀ?’ ಎಂದು ಕೊಂಡ ಹತಾಶೆಯೊಂದಿಗೆ ಜನತೆ ಪ್ರಶ್ನೆ ಹಾಕುತ್ತಾರೆ.

ಒಂದೆಡೆ ಅಪರೂಪದ ಜಲ ವ್ಯವಸ್ಥೆ; ಇನ್ನೊಂದೆಡೆ ಅಧುನಿಕ ತಂತ್ರಜ್ಞಾನದ ಕಾಖಾನೆ. ಕಾಖಾನೆಯ ಮಾಲಿನ್ಯ ಕಡಿಮೆ ಮಾಡಲು ಬೇಕಾದಷ್ಟು ವಿಧಾನಗಳಿವೆ. ಆದರೆ ಎಲ್ಲಿರೂ ಜಲ ಹಾತ ಹೇಳುವ, ಶತಮಾನಗಳ ಕಾಲದ ವಿಶಿಷ್ಟ ಸಂಸ್ಕೃತಿಯೊಂದು ಹಾಳಾದರೆ ಮತ್ತೆ ನಿರ್ವಿಷಯಲು ಸಾಧ್ಯವೇ?



ಅನಂದತೀರ್ಥ ಪ್ರಾಯಿ ಪ್ರಜಾವಾಳೆ ಗುಲ್ಬಗಾರ ಕೇಂದ್ರಪೂರ್ವ ವರದಿಗಾರರು. ಇವರ ನೀರ ಪ್ರೀತಿ ಅನ್ಯವಾದುದು. ಅಧ್ಯಯನ, ಓಡಾಟ ಅಧರಿತ ಬರವಣಿಗೆಯಲ್ಲಿ ಹೆಚ್ಚಿನ ಒಲವು.



ಬಹುತ್ವ ಕೋರ್ಟೊಯ ವೇಳೆ

ನೀರು ಹಿಡಿದಿಟ್ಟ ಟೆಪ್ಪುಗಳು

ಶ್ರೀಷಾದ ಜೋಡಿ

ಟೆಪ್ಪು ಸುಲಾತ್ನಾ ಜಲ ಸಂರಕ್ಷಣೆಗೆ ಹೆಚ್ಚು ಮಹತ್ವದ ನೀಡಿದ್ದ ಎಂಬುದಕ್ಕೆ ಸಾಕ್ಷಿಯಾಗಿ ಬಾಳ್ಳಾರಿಯ ಏಕಶಿಲಾ ಬೆಟ್ಟಿದ ಕೊಳಗಳು ನಮ್ಮ ಕಣ್ಣ ಮುಂದಿದೆ.

ಸುಮಾರು ಜಂ ಅಡಿ ಎತ್ತರದ ಈ ಬೆಟ್ಟಿವನ್ನು ಹತ್ತಿ ನೋಡಿದಾಗ ಜಲ ಸಂರಕ್ಷಣೆಗೆ ರೂಪಿಸಿದ್ದ ಚಿಕ್ಕ ಚಿಕ್ಕ ಕೊಳಗಳ ಮಾದರಿಯ ರಚನೆಗಳು ಕಂಡುಬರುತ್ತವೆ. ಈ ಕೊಳಗಳನ್ನು ಒಂದು ಜಾಲದಂತೆ ಹೆಚ್ಚಿಸಲಾಗಿತ್ತು.

ಇದೊಂದು ಅದ್ಭುತ ಕೊಶಲ್ಯಾಬಂದಕ್ಕೂಂದು ಸಂಪರ್ಕ ಹೊಂದಿದ್ದರೆ ಈ ಹೊಂಡಣಿಗಳು ತಿಂಗಳುಗಟ್ಟಿಲೇ ಇಲ್ಲವೇ ವರ್ಷಗಟ್ಟಿಲೇ ಯಾವುದ್ದು ನಡೆದಾಗ ಯೋಧರಿಗೆ ಹಾಗೂ ರಾಜರ ಪರಿವಾರಕ್ಕೆ ನೀರಿನ ಮೂಲಾಧಾರಗಳಾಗಿದ್ದವು.

ಇತಿಹಾಸದ ಪ್ರಾಚೀನೀಯ ಒಂದು ಬಾರಿ ಮನುಷಿ ಹಾಕಿದಾಗ ಅಂದಿನ ದಿನಗಳಲ್ಲಿ ನೀರು ಮತ್ತು ನೀರಿನ ಸಂರಕ್ಷಣೆಗೆ ನೀಡಲಾಗಿದ್ದ ಮಹತ್ವದ ಹಲವು ಅಂಗಗಳು ಬೆಳಕಿಗೆ ಬರುತ್ತವೆ. ವಿಜಯನಗರ ಅರಸರ ಕಾಲದಲ್ಲಿ (೧೪ನೇ ಶತಮಾನ) ಇದ್ದ ನೀರಾವರಿ ವ್ಯವಸ್ಥೆಯ ಅವಶೇಷಗಳು ಕಾಲುವೆಗಳ ರೂಪದಲ್ಲಿ ಹಂಪಿಯಲ್ಲಿ ಇಂದಿನೂ ಕಾಣಿಸುತ್ತವೆ.

ಪ್ರೇಸೂರು ಹೂಲಿ ಎಂದೇ ಖ್ಯಾತಿ ಪಡೆದಿದ್ದ ಟೆಪ್ಪು ಸುಲಾತ್ನಾ (೧೮ನೇ ಶತಮಾನ) ಕೂಡ ಜಲ ಸಂರಕ್ಷಣೆಗೆ ಹೆಚ್ಚು ಮಹತ್ವದ ನೀಡಿದ್ದು. ಇದಕ್ಕೆ ಸಾಕ್ಷಿಯಾಗಿ ಬಾಳ್ಳಾರಿಯ ಏಕಶಿಲಾ ಬೆಟ್ಟಿದ ಕೊಳಗಳು ನಮ್ಮ ಕಣ್ಣ ಮುಂದಿದೆ. ಸುಮಾರು ಜಂ ಅಡಿ ಎತ್ತರದ ಈ ಬೆಟ್ಟಿವನ್ನು ಹತ್ತಿ ನೋಡಿದಾಗ ಜಲ ಸಂರಕ್ಷಣೆಗೆ ರೂಪಿಸಿದ ಚಿಕ್ಕ ಚಿಕ್ಕ ಕೊಳಗಳ ಮಾದರಿಯ ರಚನೆಗಳು ಕಂಡುಬರುತ್ತವೆ.

ಸುಮಾರು ಎದು ಎಕರೆ ಜಾಗದಲ್ಲಿ ಕರಡಿಕೊಂಡಿರುವ ಈ ಕೊಟೆಯ ಎಲ್ಲೆಡೆ ಸುಮಾರು ಜಂ ರಚನೆಗಳಿದ್ದ ಇವು ಕೊಳಗಳನ್ನು ಅಧವಾ ಹೊಂಡಗಳನ್ನು ಹೋಲುತ್ತವೆ. ಈ ರಚನೆಗಳಲ್ಲಿ ಮಳೆ ನೀರನ್ನು ಸಂಗೃಹಿಸಲಾಗುತ್ತಿತ್ತು. ಇವು ನೈಸರ್ಗಿಕವಾಗಿ ರೂಪುಗೊಂಡ ರಚನೆಗಳಾದರೂ ಸಹ ಇವುಗಳನ್ನು ಅತ್ಯಂತ ಜಾಡ್ಯಾಗಿಯಂದ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಿಸಿಕೊಳ್ಳಲಾಗಿದೆ. ಈ ಕೊಳಗಳಲ್ಲಿ ನಿಂತ ನೀರು ಕೊಟೆಯ ಮೇಲಾಘಾದಲ್ಲಿ ವಾಸಿಸುವ ಸುಮಾರು ಒಂದು ಸಾವಿರ ಜನರಿಗೆ ಸಾಕಾಗುತ್ತಿತ್ತು ಎಂದು ಅಂದಾಜಿಸಬಹುದು. ಮತ್ತೊಂದು ಗಮನಾರ್ಹ ಸಂಗತಿಯೆಂದರೆ ಈ ಕೊಳಗಳನ್ನು ಒಂದು ಜಾಲದಂತೆ ಹೆಚ್ಚಿಸಲಾಗಿತ್ತು. ಇದೊಂದು ಅದ್ಭುತ ಕೊಶಲ್ಯಾ.

ಒಂದಕ್ಕೂಂದು ಸಂಪರ್ಕ ಹೊಂದಿದ್ದರೆ ಈ ಹೊಂಡಣಿಗಳು ತಿಂಗಳುಗಟ್ಟಿಲೇ ಇಲ್ಲವೇ ವರ್ಷಗಟ್ಟಿಲೇ ಯಾವುದ್ದು ನಡೆದಾಗ ಯೋಧರಿಗೆ ಹಾಗೂ ರಾಜರ ಪರಿವಾರಕ್ಕೆ ನೀರಿನ ಮೂಲಾಧಾರಗಳಾಗಿದ್ದವು.

ಈ ಕೊಳಗಳು ಭೆಳಿಯಾದ ನಂತರ ಹೆಚ್ಚಿದ ಮಳೆಯನ್ನು ನೀರು ಇದಕ್ಕಾಗಿಯೇ ರಚಿತವಾದ ಕಾಲುವೆಗಳ ಮೂಲಕ ಬೆಟ್ಟಿದ ಕೆಳಕ್ಕೆ ಇಳಿದು ಅಲ್ಲಿರುವ ಮತ್ತೊಂದು ದೊಡ್ಡ ಕೆರೆಯಲ್ಲಿ ಸಂಗೃಹವಾಗುತ್ತಿತ್ತು. ಕೊಟೆಯಿಲ್ಲಿ ಹೊರಗೆ ಹಾಯ್ದು ಕೆಳ ಭಾಗಕ್ಕೆ ನೀರು ಹರಿದು ಬರಲು ವ್ಯವಸ್ಥೆ ಮಾಡಿರುವ ಕಾಲುವೆಗಳನ್ನು ಈಗಲೂ ಕೊಟೆಯ ಗೊಡೆಗುಂಟ ಕಾಣಬಹುದು.

ಕೋಟೆಯ ಕೆಳಗಿರುವ ಕೆರೆಯಲ್ಲದೇ ಬೆಟ್ಟದ ಮೇಲಿಂದ ಹರಿದು ಬರುವ ನೀರು ಬಳ್ಳಾರಿಯ ಎನ್.ಪಿ. ವೃತ್ತದಿಂದ ಜಿಲ್ಲಾ ಪಂಚಾಯಿತ್ತಿಗೆ ಹೋಗುವ ರಸ್ತೆಯಲ್ಲಿ ಇರುವ ದೇವಿನಗರದಲ್ಲಿ ಇರುವ ಬಸವನಕುಂಟೆ, ಸೈನಿಕರ ಬಾವಿಗಳಲ್ಲಿ ಸಂಗ್ರಹವಾಗುತ್ತತ್ತು. ಹಿಂದಿನ ಕಾಲದಲ್ಲಿ (ಬಹುಕಃ ಟಿಪ್ಪು ಸುಲ್ತಾನನ ಕಾಲದ) ಸೈನಿಕರು ಬಳಸುತ್ತಿದ್ದ ಕಾರಣಕ್ಕಾಗಿಯೇ ಬಾವಿಯೊಂದಕ್ಕೆ ಸೈನಿಕರ ಬಾವಿಯೆಂದೇ ಹೆಸರಿರುವುದು ಇಲ್ಲಿ ಉಲ್ಲೇಖನೀಯ.

ವಸ್ತು ಸ್ಥಿತಿ

ಕೋಟೆಯ ಮೇಲಿನ ಸುಮಾರು ೪೦ ಜಲ ಸಂಗ್ರಹಾಗಾರಗಳು ನೂರಾರು ವರ್ಷಗಳಿಂದ ಸಮರ್ಪಕ ಬಳಕೆ ಇಲ್ಲದ ಕಾರಣ ಈಗ ಹಾಳಾಗಿವೆ. ಇದಕ್ಕೆ ಏರಡು ಕಾರಣಗಳಿವೆ. ಒಂದು, ಸ್ವತಃ ಟಿಪ್ಪು ಈ ಕೋಟೆಯನ್ನು ಹೆಚ್ಚು ಕಾಲ ಬಳಸಲಿಲ್ಲ. ಏಕೆಂದರೆ ಈ ಕೋಟೆಯಿರುವ ಗುಡ್ಡದ ಎದುರು ಇದಕ್ಕಿಂತ ಎತ್ತರವಾದ ಇನ್ನೊಂದು ಗುಡ್ಡವಿದೆ. ಈ ಎತ್ತರದ ಗುಡ್ಡದ ಮೇಲೆ ನೀಂತು ನೋಡಿದರೆ ಕೋಟೆಯೊಳಗೆ ನಡೆಯುವ ಎಲ್ಲಾ ಚಟುವಟಿಕೆಗಳನ್ನು ನೋಡಬಹುದಾಗಿತ್ತು. ಅಂದರೆ ಎಷ್ಟು ಮಂದಿ ಸೈನಿಕರು ಕೋಟೆಯೊಳಕ್ಕೆ ಇದಾರೆ? ಅವರ ಬಳಿ ಇರುವ ಯುದ್ಧದ ಉಪಕರಣಗಳು ಎಷ್ಟು? ಕೋಟೆಯೊಳಗೆ ಇರಬಹುದಾದ ಆಹಾರ ಸಾಮಗ್ರಿ, ನೀರಿನ ಸಂಗ್ರಹ ಮೊದಲಾದ ಅಂಶಗಳನ್ನು ಲೇಕ್ಕೆ ಹಾಕಬಹುದಿತ್ತು. ಶತ್ರುಗಳಿಗೆ ಇದೊಂದು ಸದವಕಾಶವಾಗಿ ಪರಿಣಮಿಸುವುದನ್ನು ಮನಗಂಡ ಟಿಪ್ಪು ಸುಲ್ತಾನ್ ಈ ಕೋಟೆಯನ್ನು ತನ್ನ ಪ್ರಮುಖ ವಾಸ್ತವ್ಯದ ಕೋಟೆಗಳಲ್ಲಿ ಹೇಳಿಕೆ ಒಂದನ್ನಾಗಿ ಮಾಡಿಕೊಳ್ಳಲಿಲ್ಲ. ಬದಲಾಗಿ ಬಳ್ಳಾರಿಯಿಂದ ಸುಮಾರು ೪೦ ಕಿಲೋಮೀಟರ್ ದೂರದ ಆಂಧ್ರ ಪ್ರದೇಶದ ಗುತ್ತಿ ಎಂಬಲ್ಲಿ ಟಿಪ್ಪು ಕೋಟೆಯನ್ನು ನಿರ್ಮಿಸಿ ತನ್ನ ವಾಸ್ತವ್ಯವನ್ನು ಬದಲಾಯಿಸಿದ. ವಿಶೇಷವೆಂದರೆ ಈ ಗುತ್ತಿಯ ಕೋಟೆಯೂ ಸಹ ಬಳ್ಳಾರಿ ನಗರದ ಕೋಟೆಯನ್ನೇ ಹೊಳೆತ್ತದೆ.

ಹೀಗೆ ಟಿಪ್ಪುಸುಲ್ತಾನ್ ಈ ಕೋಟೆಯನ್ನು ಹೆಚ್ಚು ದಿನ ಬಳಸಿದ್ದುದರಿಂದ ಈ ಜಲ ಸಂಗ್ರಹಾಗಾರಗಳು ಸಮರ್ಪಕ ನಿರ್ವಹಣೆ ಇಲ್ಲದೇ ಸೋರಗಲು ಕಾರಣವಾಗಿರಬಹುದು. ಈ ರಚನೆಗಳು ಹಾಳಾಗಲು ಮತ್ತೊಂದು ಕಾರಣವೆಂದರೆ ಇತಿಹಾಸದ ಬಗ್ಗೆ ನಮಗಿರುವ ನಿರ್ಣಯ.



ಪುನಶ್ಚೇತನಕ್ಕೆ ಯಂತ್ರ

ಈ ಕೋಟೆಯ ಮೇಲಿರುವ ಕೊಳಾಕೃತಿಯ ರಚನೆಗಳ ಮಹತ್ವ ಈ ಹಿಂದೆ ಬಳಾರಿ ಜಿಲ್ಲಾ ಪಂಚಾಯಿತ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ ಹಷಟ ಗುಪ್ತ ಅವರಿಗೆ ತಿಳಿದು ಬಂತು. ಸುಮಾರು ಆರು ತಿಂಗಳ ಕಾಲ ಈ ಹ್ಯಾದೆಯಲ್ಲಿ ಕಾರ್ಯ ನಿರ್ವಹಿಸಿದ ಅವರು ನೋವಾಸನಾ ಮೊದಲಾದ ಸಂಭಾಷಣೆಯಲ್ಲಿ ಸಂಸ್ಥೆಗಳನ್ನು ಒಟ್ಟುಗೂಡಿಸಿಕೊಂಡು ಈ ಕೊಳಗಳನ್ನು ಸ್ಥಾಪಿಸಿಕೊಂಡಿರುತ್ತಾರೆ. ಕೂಲಿಗಾಗಿ ಕಾಳು ಯೋಜನೆಯಡಿ ರ.ಇಂ ಲಕ್ಷ್ಯ ರೂ. ವೆಚ್ಚದ ಈ ಯೋಜನೆಗೆ ಜಿ.ಪಂ.ನಿಂದಲೇ ಬಂದು ಲಕ್ಷ್ಯ ರೂ. ಅನುಧಾನ ನೀಡಿದರು. ನೋವಾಸನಾದ ಶಕೇಬ್ ನೇತೃತ್ವದಲ್ಲಿ ಹೊಂಡಗಳ ಹೂಳಿತ್ತುವ ಕಾರ್ಯವನ್ನು ಕೈಗೊಳ್ಳಲಾಯಿತು.




ಕತ್ತೆಗಳ ಮೇಲೆ ಸಿಹೆಂಟ್ ಜಿಲ್ಲೆ, ಉನುಕು ಮತ್ತು ಇತರ ಸಾಮಗ್ರಿಗಳನ್ನು ಕೆಳ ಭಾಗದಿಂದ ಕೋಟೆಯ ಮೇಲಕ್ಕೆ ಹೊತ್ತು ತರಬೇಕಾಯಿತು ಎಂದು ನೋವಾಸನಾದ ಶಕೇಬ್ ವಿವರಿಸಿದರು.

ಒಟ್ಟು ರ.ಇಂ ಲಕ್ಷ್ಯ ರೂ. ವೆಚ್ಚದಲ್ಲಿ ಒಟ್ಟು ಇಲ ಹೊಂಡಗಳ ಹೂಳು ತೆಗೆದು ನೀರು ಸಂಗ್ರಹಾನುವಂತೆ ಅಗತ್ಯವಾದ ಕಡೆ ಸಿಹೆಂಟ್ ಹಾಗೂ ಕಲ್ಲಿನ ಗೊಳಿಯನ್ನು ನಿರ್ಮಿಸಲಾಗಿತ್ತು. ಇನ್ನೂ ಎರಡು ದೊಡ್ಡ ಹೊಂಡಗಳ್ಳಿದು ಅವುಗಳಿಗೆ ತಗುಲುವ ವೆಚ್ಚ ಹೆಚ್ಚಿದ ಕಾರಣ ಸದ್ಯಕ್ಕೆ ಅವುಗಳ ದುರಸ್ತಿಗೆ ಪ್ರವಾಸೋದ್ಯಮ ಇಲಾಖೆ ಮತ್ತು ಭಾರತೀಯ ಪ್ರಾಚ್ಯ ವಸ್ತು ಇಲಾಖೆಗೆ ಪತ್ರ ಬರೆಯಲಾಗುವುದು. ಒಂದು ವೇಳೆ ಆ ಇಲಾಖೆಗಳು ಒಷ್ಟಿದ್ದಿರೆ ಜಿ.ಪಂ.ನಿಂದಲೇ ಇವುಗಳ ದುರಸ್ತಿಯನ್ನು ಕೈಗೊಳ್ಳಲಾಗುವುದು ಎಂದು ಹಷಟ ಗುಪ್ತ ವಿವರಿಸಿದ್ದರು.

ಇಲ್ಲಿ ಸಂಗ್ರಹಿಸುವ ನೀರು ಬಳಸಿ ಕೋಟೆಯಲ್ಲಿ ಉದ್ಯಾನವನ ನಿರ್ಮಿಸುವ ಯೋಜನೆಯಿದೆ. ಅಗತ್ಯವಿದ್ದಲ್ಲಿ ನೀರನ್ನು ಯಾವುದೇ ಮೋಟಾರನ ಬಳಕೆಯಲ್ಲಿದೆ ನೈಸರ್ಗಿಕವಾಗಿಯೇ ಕೋಟೆಯಿಂದ ಕೆಳಕ್ಕೆ ಕೊಂಡೊಯ್ಯಬಹುದು ಎಂದು ಅವರು ಹೇಳಿದರು.

ಇಲ್ಲಿ ನೀರು ಸಂಗ್ರಹಣೆಯೇ ನಮ್ಮ ಮುಖ್ಯ ಗುರಿಯಲ್ಲ. ಕೋಟೆಯನ್ನು ವೀಕ್ಷಿಸಲು ಬರುವ ಪ್ರವಾಸಿಗರಿಗೆ ಜಲ ಸಂರಕ್ಷಣೆಯ ಮಹತ್ವ ತಿಳಿಸುವುದು ನಮ್ಮ ಉದ್ದೇಶ. ಹಿಂದಿನ ಕಾಲದಲ್ಲಿ ಜಲ ಸಂರಕ್ಷಣೆ ಹೇಗೆ ಮಾಡಲಾಗುತ್ತಿತ್ತು ಎಂದು ಜನರಿಗೆ ಅದರಲ್ಲೂ ವಿದ್ಯಾರ್ಥಿಗಳಿಗೆ ತಿಳಿಸುವುದು ನಮ್ಮ ಉದ್ದೇಶ ಎಂದು ಹಷಟ ಗುಪ್ತ ತಿಳಿಸಿದ್ದರು.

ಆದರೆ ಹಷಟ ಗುಪ್ತ ಅವರನ್ನು ಅಲ್ಲಿಂದ ವರ್ಗಾಯಿಸಿದ ಬಳಿಕ ಈ ಯೋಜನೆ ಮತ್ತೆ ನೆನೆಗುದಿಗೆ ಬಿದ್ದಿದೆ. ಅವರ ಕನಸು ನನಸಾಗುವ ಮೊದಲೇ ಕಮರಿಹೋಗಿದೆ.



ಹತ್ತೆಕ್ಕಾರಾದ ಶ್ರೀವಾದ ಜೋಡಿಯಂತರು ಪ್ರಜಾವಾಣಿ ಗುಳಿಗಾರ ವಿಭಾಗದಲ್ಲಿ ಹಿರಿಯ ವರದಿಗಾರರಾಗಿದ್ದಾರೆ.



ಕರ್ನಿಲ್ ಹಂಚಿಕೆಯ ಪರ ಹೀಗುವ ಯಜಮಾನ ಪ್ರಣಿರ ಮತ್ತು ತುರದಿ ಪದ್ಧತಿ

ಎ.ಎಂ. ವೀರೇಶ್

ಕರ್ನಿಲ್ ನಿರ್ದಿಷ್ಟ ಹಂಚಿಕೆಗೆ ನಷ್ಟ ಹಿರೀಕರು ಅನುಸರಿಸಿಕೊಂಡು ಬಂದ ಪದ್ಧತಿಗಳು ಒಂದರಡಲ್ಲ. ಅದರಲ್ಲಿಯೂ ಕಡಿಮೆ ನಿರ್ದಿಷ್ಟಗೆ ಇರುವಷ್ಟುನ್ನೇ ಎಲ್ಲರೂ ಹಂಚಿಕೊಂಡು ಬಾಳುವ ಪರಿ ಅನ್ಯವಾಗಿತ್ತು. ನಷ್ಟ ಅಜಾಕ್ ರೂಕ್ತಿಯಿಂದಾಗಿ ಎಷ್ಟೇ ಪದ್ಧತಿಗಳು ದಾಖಲಾಗಿದೆ ಕಳೆದು ಹೋಗಿವೆ. ರೈತ ಜ್ಞಾನದ ವಿಶ್ವತೆಯನ್ನು ಸಾರುವ ಎರಡು ಪದ್ಧತಿಗಳ ಪರಿಚಯ ಇಲ್ಲಿದೆ.

ಯಜಮಾನ ಪಣಗಾರ ಪದ್ಧತಿ

ಜೆಟ್ಟಿ ಅಗ್ರಹಾರ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನಲ್ಲಿರುವ ಒಂದು ಗ್ರಾಮ. ಇಲ್ಲಿ ೭೨೨ ಎಕರೆ ಅಚ್ಚುಕಟ್ಟಿರುವ ಬೃಹತ್ ಕರೆಯೊಂದಿದೆ. ಇಲ್ಲಿಗಳಿಗೆ ಸಂಬಂಧಪಡುವ ಈ ಕರೆ ಇವಿಷ್ಟ್ ಹಳ್ಳಿಗಳ ಕ್ರಮಿ, ಜನ- ಜಾನುವಾರಗಳ ಜೀವನಾಡಿ. ತೆರೆದ ಬಾಳಿ ಮತ್ತು ಕೊಳಪೆಬಾವಿಗಳ ಪ್ರಮುಖ ಆಸರೆ. ಗ್ರಾಮದ ಆರ್ಥಿಕತೆಯನ್ನು ನಿರ್ದಿಷ್ಟಿಸುವಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಈ ಬೃಹತ್ ಕರೆಯು ನಿರ್ದಿಷ್ಟಿಗೆ ದಕ್ಷ ನಿರ್ವಹಣಾ ವ್ಯವಸ್ಥೆಯಿದೆ. ಇದೇ ಯಜಮಾನ ಪಣಗಾರ ವ್ಯವಸ್ಥೆ. ಈ ವ್ಯವಸ್ಥೆಯ ಅಡಿಯಲ್ಲಿ ಕರೆಯ ಘಲಾನುಭವಿಗಳಾದ ಇಲ್ಲಿಗಳ ರೈತರ ನಡುವೆ ಅಪೂರ್ವವಾದ ಹೋಂದಾಣಿಕೆಯನ್ನು ಕಾಣಬಹುದು.

ಯಜಮಾನ ಪಣಗಾರ ಎಂಬ ಹೆಸರು ಕೇಳಿದ ತಕ್ಷಣ ಗರಡಿ ಮನಗೋ ಅಥವಾ ಕುಸ್ತಿ ವಂದ್ಯಕ್ಕೂ ಸಂಬಂಧಪಟ್ಟ ಪದ ಎನಿಸುತ್ತದೆ. ಆದರೆ ಇದು ಕರೆ ನಿರ್ದಿಷ್ಟ ನಿಯಂತ್ರಣೆಯ ಅವರೂಪದ ವ್ಯವಸ್ಥೆ. ಎಲ್ಲರಿಗೂ ಎಲ್ಲ ಪ್ರದೇಶಕ್ಕೂ ಮಾದರಿಯಾಗುವಂತಹುದು. ಅತ್ಯಂತ ಸರಳವಾದುದು, ಅಷ್ಟೇ ನಿಖಿಲವಾದುದು.

ರಾಗಿರಲ್ಲಿ ಬ್ರಿಟೀಷ್ ಸರ್ಕಾರವು ಸುಸ್ಥಿತಿಯಲ್ಲಿರುವ ಕರೆಗಳ ನಿರ್ವಹಣೆಯನ್ನು ಹಳ್ಳಿಯವರಿಗೇ ವಹಿಸುವುದು ಅಗತ್ಯ ಎಂದು ತಿಳಿದು ಕರೆ ಪಂಚಾಯಿತಿ ಶಾಸನವನ್ನು ಜಾರಿ ಮಾಡಿತು. ಈ ಶಾಸನದ ಪ್ರಕಾರ ಕರೆ ಕೆಳಗಿನ ತರಿ ಭಾಂಗಿಯಲ್ಲಿ ಅರ್ಥಕ್ಕೆ ಕಡಿಮೆ ಇಲ್ಲದಷ್ಟು ಹಿಡುವಳಿ ಹೋಂದಿದ ರೈತರ ಪೈಕಿ ಮೂರನೇ ಎರಡರಷ್ಟು ಅಚ್ಚುಕಟ್ಟಿದಾರರು ಒಟ್ಟಿದರೆ ಅಲ್ಲಿ ಕರೆ ಪಂಚಾಯಿತಿಯನ್ನು ರಚಿಸಬಹುದು. ಈ ಪಂಚಾಯಿತಿಯಲ್ಲಿ ಹಳ್ಳಿಯ ಪಟೇಲ, ಶಾನುಭೋಗ ಹಾಗೂ ರೈತರಿಂದ ಆರಿಸಲ್ಪಟ್ಟ ಸದಸ್ಯರು ಇರುತ್ತಾರೆ. ರೈತರಿಂದ ಆರಿಸಲ್ಪಟ್ಟ ಸದಸ್ಯರು ತರಿ ಅಥವಾ ಬಾಗಾಯ್ತು ಜಮೀನು ಇರುವವರು ಮತ್ತು ಇಲ್ಲದವರೂ ಸೇರಿರುತ್ತಾರೆ. ಈ ಸದಸ್ಯರ ಅವಧಿ ಇವರು. ಹಳ್ಳಿಯ ಪಟೇಲನೇ ಪಂಚಾಯಿತ್ಯ ಅಧ್ಯಕ್ಷ

ದೇಶಾಧ್ಯಂತ ಹಿಗೆ ಜಾರಿಗೆ ಬಂದ ಕರೆ ಶಾಸನ ಕಾಲಾನುಕ್ರಮದಲ್ಲಿ ಹಲವಾರು ಕಾರಣಗಳಿಂದ



ಅನೂಜೀತವಾಯಿತು. ಕೆಲವು ಕೇರೆ ಪಂಚಾಯಿತ್ಯಗಳು ತಮಗೆ ವಹಿಸಲಾಗಿದ್ದ ಕರ್ತವ್ಯಗಳನ್ನು ನಿರ್ವಹಿಸದೆ ಇದ್ದಾಗ ರದ್ದು ಮಾಡಲಾಯಿತು.

ಆದರೆ ಅಲ್ಲೊಂದು-ಇಲ್ಲೊಂದು ಗ್ರಾಮಗಳಲ್ಲಿ ರೈತರು ಇದನ್ನು ಬಳಸುತ್ತಾ ಬಂದರು. ಕೆಲವೇದೆ ಅವರ ಸ್ಥಳೀಯ ಅಗತ್ಯಕ್ಕುನುಗುಣವಾಗಿ ಬದಲಿಸಿಕೊಂಡರು. ಹೀಗೆ ಅನುಸರಿಸಿದ ಗ್ರಾಮಗಳಲ್ಲಿ ಜಟ್ಟಿಅರ್ಹಾರವೂ ಬಂದು. ಈ ಪದ್ಧತಿಯನ್ನು ಗ್ರಾಮಸ್ಥರು ಸ್ಥಳೀಯವಾಗಿ ಯಜಮಾನ್ ಪಣಗಾರ ವ್ಯವಸ್ಥೆ ಎಂದು ಕರೆಯುತ್ತಾರೆ. ಯಜಮಾನ ಎಂದರೆ ಅಚ್ಚುಕಟ್ಟಿ ಪ್ರದೇಶದಲ್ಲಿ ಬರುವ ರೈತ. ಪಣಗಾರ ಎಂಬುದು ಪಣಗ್ರಾಹಿ ಎಂಬ ಮಾರಾಟ ಪದದ ರೂಪಾಂತರ. ಕೇರೆ ನಿರ್ವಹಣೆಯ ಜವಾಬ್ದಾರಿ ಹೋತ್ತಿರುವ ವ್ಯಕ್ತಿಗೆ ಪಣಗ್ರಾಹಿ ಎಂದು ಕರೆಯುತ್ತಾರೆ. ಜನರ ಭಾಯಲ್ಲಿ ಪಣಗ್ರಾಹಿ ಎಂಬುದು ಪಣಗಾರ ಎಂದಾಗಿದೆ. ಹಾಗಾಗಿ ಅಚ್ಚುಕಟ್ಟಿ ಪ್ರದೇಶದ ರೈತರು ಮತ್ತು ನೀರನ್ನು ನಿರ್ವಹಿಸುವವರಿಬ್ರಿಗೂ ಸಮಾನ ಜವಾಬ್ದಾರಿ ಮತ್ತು ಹಕ್ಕುಗಳನ್ನು ನೀಡಿದ ವ್ಯವಸ್ಥೆ ಇದಾಗಿದೆ. ಹೆಸರಿನಲ್ಲಿಯೇ ಈ ಸಮನ್ವಯ ತೆಯನ್ನು ಕಾಣಬಹುದು.

೧೯೨೦ ರಲ್ಲಿ ಕೇರೆ ನಿರ್ಮಾಣವಾಗಿದ್ದ ಅಂದಿನಿಂದಲೂ ಜಟ್ಟಿಅರ್ಹಾರದಲ್ಲಿ ಈ ವ್ಯವಸ್ಥೆ ಅಸ್ತಿತ್ವದಲ್ಲಿದೆ. ಬೇರೆ ಕೇರೆಗಳಲ್ಲಿ ನೀರಗಂಟಿಗಳು ವಾತ್ರ ನೀರು ನಿರ್ವಹಿಸುತ್ತಾರೆ. ಹಲವಾರು ಪರ್ವತಗಳಿಂದಿಂಚಿನ ನೀರಗಂಟಿ ವ್ಯವಸ್ಥೆಯೂ ಸಹ ಕಣ್ಣರೆಯಾಗುತ್ತಿದೆ. ಆದರೆ ಜಟ್ಟಿ ಅರ್ಹಾರದ ಬೃಹತ್ ಕೇರೆಯಲ್ಲಿ ನೀರಗಂಟಿಯೂ ಜೊತೆಗೆ ಯಂತರಾನ್ ಪಣಗಾರ ವ್ಯವಸ್ಥೆ ಇಂದಿಗೂ ದಕ್ಷಾಗಿ ಕಾರ್ಯನಿರ್ವಹಿಸುತ್ತಿದೆ. ಬಹುಶ: ಬೇರೆಲ್ಲಿಯೂ ಇಂತಹ ವ್ಯವಸ್ಥೆ ಇರುವ ಬಗ್ಗೆ ಮಾಹಿತಿ ಇಲ್ಲ. ಕೋಲಾರ ಜಿಲ್ಲೆಯಲ್ಲಿ ದಾಮಾಶ, ತುಕಡಿ ಪದ್ಧತಿ ಮುಂತಾದವು ಅಸ್ತಿತ್ವದಲ್ಲಿವೆಯಾದರೂ ಯಜಮಾನ್ ಪದ್ಧತಿ ಕಂಡುಬರುವುದಿಲ್ಲ.

ಜಟ್ಟಿ ಅರ್ಹಾರ ಗ್ರಾಮದ ಇತಿಹಾಸ ಕುತೂಹಲಕಾರಿ. ೧೯೨೦ಕ್ಕಿಂತ ಹಿಂದೆ ರಾಣಿ ಅಮೃತಜಯನ್ವಯನವರು ಜಟ್ಟಿ ಸಮುದಾಯೆ- ಅಂದರೆ ಮಲ್ಲಿಯುದ್ಧ ಮಾಡುವವರು ವಾಸಿಸಲು ಈ ಗ್ರಾಮವನ್ನು ಕೊಡುಗೆಯಾಗಿ ನೀಡಿದರೆಂದು ಗ್ರಾಮಸ್ಥರ ಅಭಿಪ್ರಾಯವಾಗಿದೆ. ಆದರೆ ಇದಕ್ಕೆ ಸ್ವಷ್ಟ ದಾಖಲೆಗಳು ಲಭ್ಯವಿಲ್ಲ. ಈ ರೀತಿ ಗ್ರಾಮವನ್ನು ದತ್ತಿಯಾಗಿ ನೀಡಿದ ಸಂದರ್ಭದಲ್ಲಿಯೇ ಚಿಕ್ಕ ಕೇರೆಯೊಂದನ್ನು ನಿರ್ಮಾಣ ಮಾಡಲಾಯಿತು. ೧೯೩೫ರಲ್ಲಿ ಈ ಚಿಕ್ಕ ಕೇರೆಯನ್ನು ದೊಡ್ಡ ಕೇರೆಯನ್ನಾಗಿ ಪರಿವರ್ತಿಸಲಾಯಿತು.

ಕೆರೆಯ ಜಳಾನಯನ ಪ್ರದೇಶವು ೨.೭೯ ಚದರ ಕಿಲೋಮೀಟರ್‌ಗಳಷ್ಟಿದ್ದು ಕೆರೆ ಅಂಗಳವು ೭೬೯ ಎಕರೆ ಇದೆ. ಆರಂಭದಲ್ಲಿಯೇ ಹೇಳಿದಂತೆ ಅಚ್ಚುಕಟ್ಟು ಪ್ರದೇಶವು ೪೫೨ ಎಕರೆ ಇದೆ. ಇತ್ತೂ ತೂಬುಗಳಿವೆ. ೪೨೨ ಎಕರೆ ಅಚ್ಚುಕಟ್ಟು ಪ್ರದೇಶವು ಇಗ್ರಾಮಗಳಿಗೆ ಸೇರಿದೆ. ಅವುಗಳೊಂದರೆ - ಜಟ್ಟಿ ಅಗ್ರಹಾರ, ಕಲ್ಲುಕುಂಡಕ್ಕೆ, ಜಂಪೇನಹಳ್ಳಿ, ಬೆಲ್ಡಾರ ಹಳ್ಳಿ, ನವಿಲು ಕುಕ್ಕೆ ಮತ್ತು ಮಲ್ಲೇಶ್ವರ ಹಳ್ಳಿ. ಇಷ್ಟು ಗ್ರಾಮಗಳಿಂದ ಒಟ್ಟು ಉಜ್ಜಿ ರೈತರಿದ್ದಾರೆ. ಕನಿಷ್ಠ ೦.೭೫ ಗ್ರಾಂಟೆ ಮತ್ತು ಗರಿಷ್ಟು ೧೪ ಎಕರೆಯಂತೆ ಭೂಮಿ ಹಂಚಿಕೆಯಾಗಿದೆ. ಅಲ್ಲದೆ ನೀರಗಂಟಿಗೆ ಓ ಎಕರೆ, ಪಟ್ಟೇಲ್ ಮನೆತನಕ್ಕೆ ೧೪ ಎಕರೆ, ಜಟ್ಟಿ ಕಂಟುಂಬದವರಿಗೆ ೧೪ ಎಕರೆ ಮತ್ತು ಶಾಸುಭೋಗೆ ಕಂಟುಂಬದವರಿಗೆ ೧೪ ಎಕರೆ ಜಮಿನನ್ನು ಇನಾಮು ಕೊಡಲಾಗಿದೆ.

ಕೆರೆಗೆ ಇತ್ತೂ ತೂಬುಗಳಿದ್ದರೂ ಸಹ ಜಿಂ ವರ್ಷಗಳ ಹಿಂದೆ ಮಧ್ಯ ಭಾಗದಲ್ಲಿರುವ ತೂಬಿನಲ್ಲಿ ಹೆಚ್ಚು ನೀರು ಸೋರುತ್ತಿದ್ದು ಅದನ್ನು ಸರಿಪಡಿಸಲು ಇಳಿದ ನೀರಗಂಟಿಯು ನೀರಿನ ಒತ್ತಡ ಹೆಚ್ಚಾದ್ದರಿಂದ ತೂಬಿನೊಳಗೆ ಸೆಳೆಯಲ್ಪಟ್ಟು ಮತ್ತೊಂದು ತುದಿಯಿಂದ ಹೆಣಬಾಗಿ ಹೊರಬುಂದನು. ಆಗಿನಿಂದ ಆ ತೂಬನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಉಳಿದ ಏ ತೂಬುಗಳು ಕಾರ್ಯನಿರ್ವಹಿಸುತ್ತಿವೆ. ಇನೇ ತೂಬಿಗೆ ಇತ್ತೂ ಗ್ರಾಮಗಳು ಮತ್ತು ಇನೇ ತೂಬಿಗೆ ಇತ್ತೂ ಗ್ರಾಮಗಳು ಒಳಪಡುತ್ತವೆ. ೪೨೨ ಎಕರೆ ಅಚ್ಚುಕಟ್ಟಿನಲ್ಲಿ ಅಂ.೭೫ ಎಕರೆ ತೋಟದ ಬೆಳೆಗಳು, ಅಂ.೫೬ ಎಕರೆ ನೀರಾವರಿ ಭೂಮಿ ಮತ್ತು ಅಂ.೪೦ ಎಕರೆಯಷ್ಟು ಅರೆಮುಷ್ಟು ಭೂಮಿ ಇದೆ. ಇಷ್ಟೆಲ್ಲ ಪ್ರದೇಶಕ್ಕೆ ನಾಯಯಯುತವಾಗಿ ನೀರು ಹರಿಸುವುದು, ರಾಜಕಾಲುವೆಗಳ ನಿರ್ವಹಣೆ, ತೂಬುಗಳ ಮೇಲ್ಮೈಭಾರಕೆ... ಹೀಗೆ ಸಕಲವನ್ನೂ ನೋಡಿಕೊಳ್ಳುವುದು ಯಜಮಾನ ಪಣಗಾರರು.

ಅರ್ಥ: ಯಜಮಾನ ಪಣಗಾರರನ್ನು ಗ್ರಾಮಸಭೆಯಲ್ಲಿ ಚರ್ಚಿಸಿ ಅರ್ಥಮಾಡಲಾಗುತ್ತದೆ, ಇದೊಂದು ಗೌರವಯುತವಾದ ಹುದ್ದೆ. ಇತ್ತೂ ಗ್ರಾಮಗಳವರು ಒಂದೆಡೆ ಸೇರಿ ಪರಸ್ಪರ ಚರ್ಚಿಸಿ ತಮ್ಮ ಅರ್ಥಯನ್ನು ಸೂಚಿಸುತ್ತಾರೆ. ಯಾವುದೇ ಜಾತಿ, ಬೇಧ-ಭಾವವಿಲ್ಲದೆ ಅರ್ಥ ನಡೆಯುತ್ತದೆ. ಸಮುದಾಯ ಸಂಘಟನಾ ಕಲೆಯನ್ನು ಹೊಂದಿದವರಿಗೆ ಹೆಚ್ಚು ಮನ್ನಣೆ. ವರ್ಷಕ್ಕೂವೈ ಸಭೆ ಸೇರಿ ಅರ್ಥಯಾದವರ ಸಾಮರ್ಥ್ಯವನ್ನು ತೂಗಿ ಸೋಡಲಾಗುತ್ತದೆ. ತಂತಮ್ಯ ಜವಾಬ್ದಾರಿ ನಿರ್ವಹಿಸಲು ಅಸಮರ್ಥರಾದವರನ್ನು



ಬದಲಾಯಿಸಲಾಗುತ್ತದೆ. ಸಮರ್ಥರು ಮುಂದುವರಿಯುತ್ತಾರೆ.

ಎಡದಂಡೆ ಕಾಲುಪೆಗೆ ಅ ಗ್ರಾಮಗಳಿಂದ ಇ ಜನರನ್ನು ಮತ್ತು ಬಲದಂಡೆ ಕಾಲುಪೆಗೆ ಇ ಗ್ರಾಮಗಳಿಂದ ಇ ಜನರನ್ನು ಯಜಮಾನ ಪಣಗಾರರಾಗಿ ಆರಿಸಲಾಗುತ್ತದೆ.

ವ್ಯವಸ್ಥೆಯ ಕಾರ್ಯವೈಖರಿ: ಅಚ್ಚುಕಟ್ಟಿನಲ್ಲಿ ಬೆಳೆ ಇಡುವುದಕ್ಕೆ ಮುಂಚೆ ಯಜಮಾನ ಪಣಗಾರರು ಎಲ್ಲರನ್ನೂ ಕರೆಯ ಹತ್ತಿರ ಸಭೆ ಕರೆಯುತ್ತಾರೆ. ಕರೆಯಲ್ಲಿನ ನೀರಿನ ಪ್ರಮಾಣವನ್ನು ನೋಡಿಕೊಂಡು ಯಾವ ಬೆಳೆ ಇಡಬೇಕೆನ್ನುವುದನ್ನು ತೀಮಾರ್ನಿಸಲಾಗುತ್ತದೆ. ಕರೆ ಪ್ರಾರ್ಥಿ ತುಂಬಿದ್ದರೆ ಭತ್ತದ ಬೆಳೆ, ಕರೆಯಲ್ಲಿ ಒಂದು ರೂ ಅಡಿ ನೀರಿದ್ದರೆ ರಾಗಿ, ಶೇಂಗಾ ಮುಂತಾದ ತಡುಫಲಲು, ಒಂದು ರೂ ಅಡಿ ನೀರಿದ್ದರೆ ಕೇವಲ ಅಡಿಕೆ, ತೆಂಗಿನ ತೋಟಗಳಿಗೆ ಹಾತ್ರೆ ನೀರು ಬಿಡಲು ತೀಮಾರ್ನಿಸಲಾಗುತ್ತದೆ.

ಭತ್ತದ ಬೆಳೆ ಇಡಲು ತೀಮಾರ್ನಿಸಿದ ನಂತರ ಹೊದಲ ಒಂದು ತೀಂಗಳು ಎರಡೂ ತೂಬಿನ ಮೂಲಕ ಹಗಲು-ರಾತ್ರಿ ಅಚ್ಚುಕಟ್ಟಿನ ಎಲ್ಲಾ ಭಾಗಕ್ಕೂ ನೀರು ಹರಿಸಲಾಗುತ್ತದೆ. ಒಂದು ತೀಂಗಳ ನಂತರ ಬೆಳಿಗ್ಗೆ ಇ ಗಂಟೆಲ್ಲಿಂದ ಸಂಜೆ ಇ ಗಂಟೆಯವರೆಗೆ ಜಟ್ಟಿ ಅಗ್ರಹಾರದ ಅಚ್ಚುಕಟ್ಟಿಗೆ ಹಾಗೂ ಸಂಜೆ ಇ ರಿಂದ ಬೆಳಿಗ್ಗೆ ಇ ರವರೆಗೆ ಉಳಿದ ಗ್ರಾಮಗಳಿಗೆ ನೀರು ಹಾಯಿಸುತ್ತಾರೆ. ಪ್ರತಿ ನೋಮುವಾರ ಯಾವುದೇ ತೂಬಿನಿಂದ ನೀರು ಹರಿಸುವುದಿಲ್ಲ. ನೀರಿನ ಉಳಿತಾಯ ಹಾಗೂ ಅನವಶ್ಯಕ ನೀರಿನ ಬಳಕೆಗೆ ಕಡಿವಾಣ ಹಾಕುವ ದೃಷ್ಟಿಯಿಂದ ಈ ರೀತಿ ಸ್ವಯಂ ನಿಬಂಧ ಹೇರಲಾಗುತ್ತದೆ.

ಇನ್ನೊಂದು ಕುಶೂಹಲದ ಅಂಶವೆಂದರೆ, ಅಚ್ಚುಕಟ್ಟಿನ ಕೊನೆಯ ಹಂತದ ಜಮೀನುಗಳಿಗೆ ರಾತ್ರಿ ಹೇಳೆಯಲ್ಲಿ ನೀರು ಹರಿಸಲಾಗುತ್ತದೆ. ಇದಕ್ಕೆ ಎರಡು ಕಾರಣಗಳಿವೆ. ಒಂದು- ಹಗಲುಹೊತ್ತಿನಲ್ಲಿ ನೀರುಹಾಯಿಸಿದರೆ ಕರೆ ಏರಿ ಬುಡದಲ್ಲಿರುವ ರೈತರು ನೀರಗಂಟಿಯ ಹೇಳೆ ಒತ್ತಡ ತಂದು ತಮ್ಮ ಹೊಲಗಳಿಗೆ ಹೆಚ್ಚು ನೀರು ಬಿಡುವಂತೆ ಒತ್ತಾಯಿಸುತ್ತಾರೆ, ಅಥವಾ ತಾವೇ ಅಲ್ಲಲ್ಲಿ ನೀರು ತಿರುವಿಕೊಳ್ಳುತ್ತಾರೆ. ರಾತ್ರಿ ಹೊತ್ತಾದರೆ ಈ ಕಿರಿ-ಕಿರಿಯಿಂದ ಹಾರಾಗಬಹುದು. ಎರಡನೆಯ ಕಾರಣ ಕಾಲುವೆ ಉದ್ದವಾಗಿರುವುದರಿಂದ ರಾತ್ರಿಯ ತಂಪಿನಲ್ಲಿ ಬೇಗ ನೀರು ಹಾಯುತ್ತದೆ.


ಇಂತಹ ಜಿಕ್ಕು-ಜಿಕ್ಕು ಪ್ರಯತ್ನಗಳು ಅಚ್ಚುಕಟ್ಟಿನಲ್ಲಿ ಕೆಲಸ ಕಾರ್ಯಗಳು ಸುಲಲಿತವಾಗಿ ಮುಂದುವರಿಯಲು, ಸಂಘರ್ಷಗಳನ್ನು ತಮ್ಮಿಸಲು ಅತ್ಯಂತ ಪರಿಣಾಮಕಾರಿಯಾಗುತ್ತವೆ.

ಯಾಜಮಾನ ಪಣಗಾರರು ನಿರ್ವಹಿಸುವ ಇನ್ನಿತರ ಮಹತ್ತರ ಜವಾಬ್ದಿಗಳೆಂದರೆ; ರಾಜಕಾಲುವೆಗಳ ಹೂಳು ಮತ್ತು ಕಳೆ ತೆಗೆದು ಸ್ವಚ್ಚಗೊಳಿಸಲು ಅಚ್ಚುಕಟ್ಟಿನ ಪ್ರತಿಯೊಬ್ಬರೂ ಭಾಗವಹಿಸುವಂತೆ ನೋಡಿಕೊಳ್ಳುವುದು, ಅಗತ್ಯವನಿಸಿದಾಗ ಶ್ರಮದಾನ ಏರಣಿಸುವುದು, ಶ್ರಮದಾನಕ್ಕೆ ಬಾರದಿದ್ದವರಿಗೆ ದಂಡ ಹಾಕುವುದು, ನೀರಗಂಟಿಯ ಕೆಲಸ ಕಾರ್ಯಗಳನ್ನು ನಿಗಾಮಾಡುವುದು, ತೂಬಿಗಳು ಮತ್ತು ರೆನ್ನುಲೇಟರ್‌ಗಳ ಉಸ್ತುವಾರಿ, ಅಚ್ಚುಕಟ್ಟಿನ ಮುಂಭಾಗ ಮತ್ತು ಕೊನೆಯ ಭಾಗದ ರೈತರ ಘರಣೆಗಳನ್ನು ಬಗೆಹರಿಸುವುದು, ಬೆಳೆ ಕರ ಪನೂಲಿ, ಕಾಲುವೆ ಒತ್ತುವರಿ ಮಾಡಿದವರಿಗೆ ತೀಟೆ, ಅಥಾದ ಜುಲ್ಣಾನೆ ಹಾಕುವುದು, ನೀರಾವರಿ ಇಲಾಬೆಯೋಂದಿಗೆ ಸಮಸ್ಯೆಯ ಸಾಧಿಸುವುದು... ಇತ್ಯಾದಿ.

ನೀರಿನ ಕೆಲರತೆಗಿಂತಲೂ ನೀರಿನ ವ್ಯೋಲು ನಮ್ಮೆಡುರಿಗಿರುವ ದೊಡ್ಡ ಸಮಸ್ಯೆ ಎಷ್ಟೋ ಕರೆಗಳಲ್ಲಿ ನೀರಿದ್ದರೂ ಹೈಯಕ್ಸ್ಟಿಕ ಹಗೆತನ, ದುರಾಸೆಗಳಿಂದ ಕೆಲವರು ಹಾತ್ರೆ ಅನುಕೂಲ ಪಡೆದು ಉಳಿದವರಿಗೆ ಏನೂ ಇಲ್ಲದಂತಹ ನಿದರ್ಶನಗಳೇ ಅಧಿಕ. ಅಂತಹುದರಲ್ಲಿ ನೀರನ್ನು ಸಮರ್ಪಕವಾಗಿ, ಸರ್ವರಿಗೂ ಲಭ್ಯವಾಗುವಂತೆ ಮಾಡುವಲ್ಲಿ ಯಜಮಾನ ಪಣಗಾರ ವ್ಯವಸ್ಥೆ ಒಂದು ಅತ್ಯತ್ಮಮ ಆಯ್ದೆ.

ತುಕದಿ ಪದ್ಧತಿ

ಸಮ್ಮುಖ ಪೂರ್ವಜರು ಕರೆಗಳನ್ನು ನಿರ್ಮಾಣಮಾಡುವುದರ ಜೊತೆಗೆ ಕರೆ ಅಂಗಳ, ಅಚ್ಚುಕಟ್ಟಿ



ಪ್ರದೇಶ, ಜಳಾನಯನ ಪ್ರದೇಶದ ನಿರ್ವಹಣೆಯ ಬಗ್ಗೆಯೂ ಸಹ ವಿಶೇಷ ಗಮನ ಹರಿಸುತ್ತಿದ್ದರು. ಅಯಾ ಗ್ರಾಮ ಮತ್ತು ಕೆರೆ ಪ್ರದೇಶವನ್ನು ಗಮನದಲ್ಲಿ ಟ್ಯೂಕ್ಸ್‌ಕೋಂಡು ತಮ್ಮದೇ ಆದ ಸ್ಥಳೀಯ ನೀರು ನಿರ್ವಹಣಾ ವ್ಯವಸ್ಥೆ ಅಥವಾ ಪದ್ದತಿಗಳನ್ನು ಅನುಸರಿಸಿಕೊಂಡು ಬಂದಿರುವುದನ್ನು ಕಾಣಬಹುದು. ಅಂತಹ ಹಲವಾರು ಪದ್ದತಿಗಳಲ್ಲಿ ತುಕಡಿ ಪದ್ದತಿ ಅಥವಾ ಕಟ್ಟಿಪಾಡು ಪದ್ದತಿ ತುಂಬಾ ವಿಶಿಷ್ಟವಾದುದು. ಈ ಪದ್ದತಿಯ ಕೋಲಾರ ಜಿಲ್ಲೆ ಮುಳುಬಾಗಿಲು ತಾಲ್ಲೂಕಿನ ಹಲವಾರು ಕರೆಗಳಲ್ಲಿ ಹಿಂದೊಮ್ಮೆ ಆಚರಣೆಯಲ್ಲಿ ತಾದರೂ ಪ್ರಸ್ತುತ ಇ ಕರೆಗಳಲ್ಲಿ ಮಾತ್ರ ಕಂಡುಬರುತ್ತದೆ. ಅವುಗಳೇಂದರೆ ಹನುಮನಹಲ್ಮಿ, ಮೇಲೇರಿ, ಕಮ್ಮಡಟ್ಟಿ ಮತ್ತು ಉತ್ತಮಾರು.

ಈ ಪದ್ದತಿಗೆ ತುಕಡಿ ಎಂದು ಹೆಸರು ಬರಲು ಅಚ್ಚಕಟ್ಟು ಪ್ರದೇಶವನ್ನು ಇ ಭಾಗಗಳಾಗಿ ವಿಂಗಂಡಿಸಿ ಸರದಿ ಪ್ರಕಾರ ಒಂದು ಹಂಗಾಮಿನಲ್ಲಿ ಒಂದು ತುಕಡಿಗೆ ನೀರು ಹರಿಸುವುದೇ ಆಗಿದೆ. ಈ ಪದ್ದತಿಯನ್ನು ಗ್ರಾಮಸ್ಥರು ಕರೆಯಲ್ಲಿ ನೀರಿನ ಕೊರತೆ ಕಂಡು ಬಂದಾಗ ತಾವೇ ಒಟ್ಟಿಗೆ ಕೊತು ಆ ನಮಸ್ಯಿಯನ್ನು ಬಗೆಹರಿಸಲು ಕಂಡುಕೊಂಡಿದ್ದಾರೆ ಎನ್ನಬಹುದು. ಇದು ಗ್ರಾಮಸ್ಥರ ಅಗತ್ಯವನ್ನು ಪ್ರೋತ್ಸುವ ಸಲುವಾಗಿ ಸ್ವತಃ ಅನುಭವದಿಂದ ಬಂದಿರುವ ಪದ್ದತಿ.

ಕರ್ಮದಟ್ಟ ಗ್ರಾಹಕಲ್ಲಿ ತುಕಡಿ ಪದ್ಧತಿ

ಕರ್ಮದಟ್ಟ ಗ್ರಾಹವು ಕೋಲಾರ ಜಿಲ್ಲೆ ಮುಳಬಾಗಲು ತಾಲ್ಲೂಕು ಅವರಿಂದ ಹೋಬಳಿಗೆ ಸೇರಿದ್ದು, ದೇವರಾಯನಮುದ್ರ ಗ್ರಾಹ ಪಂಚಾಯಿತಿ ವ್ಯಾಪ್ತಿಗೆ ಸೇರಿದೆ. ಮುಳಬಾಗಲನಿಂದ ಕೋಲಾರಕ್ಕೆ ಹೋಗುವ ದಾರಿಯಲ್ಲಿ ಸುವಾರು ಇಂ ಕಿ.ಮೀ ದೂರ ಹೋದಾಗ ಎಡಗಡೆಗೆ ಈ ಗ್ರಾಹವಿದೆ. ಉರಮುಂದಿನ ಕೆರೆಯ ಅಚ್ಚಕಟ್ಟಿನ ಪ್ರದೇಶದಲ್ಲಿ ಕಬ್ಬನ್ನು ಹೆಚ್ಚಾಗಿ ಬೆಳೆಯುತ್ತಿದ್ದರಿಂದ ಕಬ್ಬನ ಹಟ್ಟ ಎಂದು ಕೆರೆಯನ್ನಿಂದಿದ್ದರು. ಇದು ಕಾಲಾಂತರದಲ್ಲಿ ಕರ್ಮದಟ್ಟ ಎಂದು ಕೆರೆಯಲ್ಪಟ್ಟಿತು. ಈ ಗ್ರಾಹವು ಭೌಗೋಳಿಕವಾಗಿ ಪೂರ್ವದ ಒಣವಲಯದಲ್ಲಿ ಬರುತ್ತದೆ.

ಈ ಉರಿನ ಕೆರೆಗೆ ಸ್ಥಾನ ಕಾಲುವೆ, ಕಾಮನಾರು ಕೋಡಿ ಕಾಲುವೆ, ಗೋಣಕುಂಟೆ ಕಾಲುವೆ, ಉರಿನ ಕಾಲುವೆ, ಸಪ್ಲಮ್ಯುನ ಗುಡಿ ಕಾಲುವೆ ಮುಖಾಂತರ ನೀರು ಹರಿದು ಬರುತ್ತದೆ. ಇಂತೆ ಜನ ಅಚ್ಚಕಟ್ಟಿನಾರಿದ್ದಾರೆ. ಭತ್ತ ಪ್ರಮುಖ ಬೆಳೆಯಾಗಿದೆ. ಅಚ್ಚಕಟ್ಟಿನಲ್ಲಿ ಇ ಭಾವಿಗಳಿವೆ. ಕೆರೆಯಲ್ಲಿ ಒಂದು ಕಲ್ಯಾಂಜಿಯಿದ್ದು ಜನರು ಕುಡಿಯುವ ನೀರಿಗಾಗಿ ಅದನ್ನು ಅವಲಂಬಿಸಿದ್ದಾರೆ. ಈ ಕೆರೆಗೆ ಏ ತೊಬುಗಳಿದ್ದು ಇ ರಾಜಕಾಲುವೆಗಳಿವೆ.

ಮುಂಗಾರು ಬೆಳೆ ಪದ್ಧತಿ

ಮುಂಗಾರು ಹಂಗಾಮಿನಲ್ಲಿ ಅಚ್ಚಕಟ್ಟಿನ ಎಲ್ಲಾ ಬಾಗದಲ್ಲಿಯೂ ಮುಳೆ ನೀರನ್ನು ಆಧರಿಸಿಯೇ ಮುಣಿ ಪದ್ಧತಿ ಮೂಲಕ ಭತ್ತವನ್ನು ಬಿತ್ತನೆ ಮಾಡುತ್ತಾರೆ. ಒಂದು ವೇಳೆ ಬೆಳೆಗೆ ತೇವಾಂಶ ಸಾಕಾಗದೇ ಇದ್ದಾಗ ಮಾತ್ರ ಕೆರೆ ನೀರನ್ನು ಬಳಸುತ್ತಾರೆ. ಕೆರೆ ನೀರು ಹರಿಸುವ ಜವಾಬ್ದಾರಿ ನೀರುಗಂಟಿಯಿದ್ದಾಗಿರುತ್ತದೆ.

ಬೇಸಿಗೆ ಬೆಳೆಗೆ ತುಕಡಿ ಪದ್ಧತಿ ಅಳವಡಿಕೆ

ಮೊದಲನೇ ಬೆಳೆಯು ಕಟ್ಟಾವಿಗೆ ಬರುವ ನಂದಭ್ರಂಶದಲ್ಲಿ ನೀರುಗಂಟಿಯು ಉರಿನ ಹಿರಿಯರ ಒಟ್ಟಿಗೆ ಪಡೆದು ಎಲ್ಲಾ ಅಚ್ಚಕಟ್ಟಿನಾರಿಗೆ ಉರ ಮುಂದೆ ಪಂಚಾಯಿತ್ಯ ನೀರುವಂತೆ ತಿಳಿಸುತ್ತಾನೆ. ಎಲ್ಲರೂ ನೀರಿದ ನಂತರ ಈನೇ ಬೆಳೆ ಅಧಿವಾ ಬೇಸಿಗೆ ಬೆಳೆ ಬೇಕೆ ಬೇಡವೇ ಒಂಬುದನ್ನು ತೀವ್ರಾನಿಸುತ್ತಾರೆ. ಬೆಳೆ ಹಾಕಬೇಕೆಂದು ತೀವ್ರಾನಿಸಬಾದರೆ ತುಕಡಿ ಪದ್ಧತಿ ಜಾರಿಗೆ ಬರುತ್ತದೆ.

ಕೆರೆಯ ಮಧ್ಯಭಾಗದಲ್ಲಿ ದೊಡ್ಡ ಒಂಡೆಯೊಂದಿದೆ. ಇದನ್ನು ಕೋಕ್ಕರೆ ಗುಟ್ಟೆ ಎಂದು ಕರೆಯುತ್ತಾರೆ. ಕೆರೆಯಲ್ಲಿ ಎಷ್ಟು ಪ್ರಮಾಣದ ನೀರಿದೆ ಎಂದು ತಿಳಿಯಲು ಇದನ್ನೇ ಮಾನದಂಡವನ್ನಾಗಿ ಬಳಸುತ್ತಾರೆ. ಕೋಕ್ಕರೆ ಗುಟ್ಟೆಯು ಸ್ವಾಭಾವಿಕವಾದ ಬಂಡೆಯಾಗಿದ್ದು, ಅದು ಗ್ರಾಹನಷ್ಠರ ಪ್ರಕಾರ ಇ ಅಡಿ ಎತ್ತರವಿದೆ. ಈ ಗುಟ್ಟೆಯು ಕೆರೆಯ ನೀರಿನಲ್ಲಿ ಪೂರ್ತಿ ಮುಳುಗಿದರೆ ಕೆರೆ ತುಂಬಿ ಕೋಡಿ ಹರಿಯುತ್ತದೆ. ಇ ಅಡಿಯಿಂದ ಇ ಅಡಿಯಷ್ಟು ನೀರಿದ್ದಾಗ ಮಾತ್ರ ಈನೇ ಬೆಳೆ ಪೂರಿಸಬಹುದೆಂದು ತೀವ್ರಾನಿಸುತ್ತಾರೆ. ಒಂದು ವೇಳೆ ಇ ಅಡಿಗಿಂತ ಕಡೆವೆ ನೀರಿದ್ದರೆ ಬೆಳೆ ಮಾಡುವುದಿಲ್ಲ. ಕೇವಲ ಬಟ್ಟ ತೊಳೆಯಲು ಮತ್ತು ದನಕರುಗಳು ನೀರು ಕುಡಿಯಲು ಬಳಸುತ್ತಾರೆ.

ಗ್ರಾಹನಷ್ಠರು ಹಿಂದಿನ ಕಾಲದಿಂದಲೂ ಅಚ್ಚಕಟ್ಟಿ ಪ್ರದೇಶವನ್ನು ಇ ಭಾಗಗಳಾಗಿ ವಿಂಗಡಿಸಿದ್ದಾರೆ. ಹಳ್ಳಕಟ್ಟಿ, ಮೊದಲ ಕಟ್ಟಿ ಮತ್ತು ಮೇಡು ಕಟ್ಟಿ.

ಕೆರೆಯಲ್ಲಿ ನೀರು ಕಡಿಮೆಯಿದ್ದಾಗ ಎಲ್ಲ ಭಾಗದಲ್ಲೂ ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ, ಒಂದು ವೇಳೆ ಹಾಗೆ ಮಾಡಿದರೆ ಯಾರಿಗೂ ನೀರು ಸಾಕಾಗದೆ ಬೆಳೆ ಒಂಗಾರುವುದು ಗ್ಯಾರಂಟಿ. ಹಾಗಾಗಿ ಕಡಿಮೆ ನೀರಿದ್ದಾಗ ಸರದಿ ಪ್ರಕಾರ ಒಂದೊಂದು ಕಟ್ಟಿನಲ್ಲಿ ಮಾತ್ರ ಬೆಳೆ ಬೆಳೆಯುತ್ತಾರೆ. ಇತರೆ ಭಾಗದ ಅಚ್ಚಕಟ್ಟಿನಾರಿರು ಯಾವುದೇ ಬೆಳೆಯನ್ನು ಬೆಳೆಯಂತಿಲ್ಲ, ಮತ್ತು ಕೆರೆ ನೀರನ್ನು ಉಪಯೋಗಿಸುವಂತಿಲ್ಲ. ಎಷ್ಟು ವರ್ಷಗಳ ನಂತರ ಸರದಿ ಬುಂದರೂ ಈ ಪದ್ಧತಿ ಬದಲಾಯಿಸುವಂತಿಲ್ಲ. ಕಾಲುವೆ ಪಕ್ಕದಲ್ಲಿ

ಜಮೀನು ಇದ್ದರೂ ಮತ್ತು ಅವರ ಹೊಲದಲ್ಲಿ ತೇವಾಂಶ ಇದ್ದರೂ ನೀರನ್ನು ಉಪಯೋಗಿಸುವಂತಿಲ್ಲ. ಸ್ವಂತವಾಗಿ ಬಾವಿ ಇದ್ದವರು ಮಾತ್ರ ಬೆಳೆ ಇಡಬಹುದು. ಆದರೆ ಗ್ರಾಮಸ್ಥರು ತೀವ್ರಾನಿಸಿದ ಬೆಳೆಯನ್ನೇ ಬೆಳೆಯಬೇಕು.

ಅಚ್ಚುಕಟ್ಟಿಗೆ ಇತರೆ ಉಗ್ರಾಹಿ ಮತ್ತು ಗುಟ್ಟಿಲ್ಲರು ರೈತರು ಹಳ್ಳಕಟ್ಟಿಗೆ, ಕಾಮನೂರು ರೈತರು ಮೊದಲಕಟ್ಟಿಗೆ, ಬೆಳಂಬಳಿ ರೈತರು ಮೇಡು ಕಟ್ಟಿನ ಅಚ್ಚುಕಟ್ಟಿನಲ್ಲಿ ಬರುತ್ತಾರೆ. ಈ ಗ್ರಾಮದವರೂ ಸಹ ತುಕಡಿ ಸರದಿಗೆ ಒಪ್ಪಿಕೊಂಡು ಅನುಸರಿಸುತ್ತಾರೆ. ಮೊದಲಕಟ್ಟಿನಲ್ಲಿ ೧೯ ಎಕರೆಯಿದ್ದ ಅಂ ಜನ ರೈತರು, ಹಳ್ಳಕಟ್ಟಿಗೆ ಇಂ ಎಕರೆ ಪ್ರದೇಶವಿದ್ದು ೧೦ ಜನ ರೈತರು ಹಾಗೂ ಮೇಡು ಕಟ್ಟಿಗೆ ಇ ಎಕರೆ ಭೂಮಿಯಿದ್ದು ೨ ಜನ ರೈತರು ಬರುತ್ತಾರೆ.

ಕಟ್ಟಿನಲ್ಲಿ ಬೆಳೆ ಬೆಳೆದಿರುವ ವಿವರ:

ಕ್ರ.ನಂ	ಕಟ್ಟಿನ ಹೆಸರು	ವರ್ಷ
೧	ಹಳ್ಳಕಟ್ಟಿ	೨೦೦೫-೦೬
೨	ಮೊದಲಕಟ್ಟಿ	೨೦೦೦-೦೧
೩	ಹಳ್ಳಕಟ್ಟಿ	೧೯೯೯-೯೯
೪	ಮೊದಲಕಟ್ಟಿ	೧೯೯೦-೯೯
೫	ಹಳ್ಳಕಟ್ಟಿ	೧೯೯೪-೯೯
೬	ಮೇಡುಕಟ್ಟಿ	೧೯೯೨-೯೯

ಈ ಪಟ್ಟಿಯನ್ನು ನೋಡಿದರೆ ತುಕಡಿ ಪದ್ಧತಿ ಕಟ್ಟಿನಿಟ್ಟಾಗಿ ಜಾರಿಗೆ ಬಂದಿರುವುದು ತಿಳಿಯುತ್ತದೆ. ೧೯೯೦ ರ ನಂತರ ನೀರು ಸಾಕಾಗದೇ ಮೇಡುಕಟ್ಟಿನ ಪ್ರದೇಶದಲ್ಲಿ ಬೆಳೆಯದೇ ನೀಲಗಿರಿ ಹಾಕಿದ್ದಾರೆ. ಹಾಗಾಗಿ ಆ ಭಾಗಕ್ಕೆ ನೀರು ಬಿಟ್ಟಿಲ್ಲ. ಗ್ರಾಮದ ವೆಂಕಟಪ್ಪರವರ ಪ್ರಕಾರ ಈ ಕಟ್ಟಿನವರು ಕಾನೂನು ಪ್ರಕಾರ ನೀರು ಬೇಕು ಎಂದು ಬಂದರೆ ನೀರು ಕೊಡಲು ತಯಾರಿದ್ದೇವೆ ಎನ್ನುತ್ತಾರೆ.

ಒಂದು ವೇಳೆ ಎಲ್ಲಾ ಕಟ್ಟಿನವರೂ ನೀರು ಬೇಕೆಂದು ಗಲಾಟೆ ಮಾಡಿದರೆ ನೀರುಗಂಟಿ ತೂಬು ಮುಚ್ಚುತ್ತಾರೆ. ಇಂದಿರಾ ಹಿಂದೆ ಇದೇ ರೀತಿ ಆಗಿತ್ತು, ಆಗ ಯಾರಿಗೂ ನೀರು ಬಿಡಲಿಲ್ಲ. ಆಗ ಪದ್ಧತಿ ಪ್ರಕಾರ ಹಳ್ಳಕಟ್ಟಿಗೆ ನೀರು ಬಿಡಲು ತೀವ್ರಾನಿಸಲಾಗಿತ್ತು. ಆದರೆ ಮೊದಲಕಟ್ಟಿನಲ್ಲಿ ಜಮೀನಿದ್ದ ಶಂಕರಪ್ಪ ಎಂಬಾವವರು ನಾನು ಸಹ ಬೆಳೆ ಬೆಳೆಯುತ್ತೇನೆಂದು ಬೆಳೆ ಹಾಕಲು ಪ್ರಾರಂಭಿಸಿದಾಗ ಗ್ರಾಮಸ್ಥರು ಸಭೆ ಸೇರಿ ಯಾರಿಗೂ ನೀರು ಬೀಡಬಾರದೆಂದು ತಿಮಾನಿಸಿ ತೂಬು ಮುಚ್ಚಲಾಯಿತು.

ಅದಾದ ನಂತರ ಯಾವತ್ತೂ ಸಹ ಇಂತಹ ಪರಿಸ್ಥಿತಿ ಎದುರಾಗಿಲ್ಲ ಎಲ್ಲಾರೂ ಈ ಪದ್ಧತಿಯ ಅನಿವಾಯ ತೆಯನ್ನು ಅಥವಾ ಮಾಡಿಕೊಂಡು ಹಾಲಿಸುತ್ತಿದ್ದಾರೆ. ಗ್ರಾಮದ ಬಲರಾಮಣ್ಣ ಹೇಳುತ್ತಾರೆ “ಈ ಇಸ್ಟ್ರೇಟ್ ಪದ್ಧತಿಯನ್ನು ಹಿರಿಯಾರು ಮಾಡಿದ್ದಾರೆ. ಹಿರಿಯಾರು ಕರಾರು ಮಾಡಿದ ಹಾಗೆ ನಡೆಯುತ್ತಿದ್ದೇವೆ, ಇದರಿಂದ ಎಲ್ಲಾರಿಗೂ ಅನುಕೂಲವಾಗುತ್ತಿದೆ.”

ಯಜಮಾನ್ ಪಣಗಾರ ಮತ್ತು ತುಕಡಿ ಪದ್ಧತಿಗಳು ನಮ್ಮೆ ಹಿರಿಕರ ಜಾಣ್ಣೆ ಮತ್ತು ಅವರು ಅನುಸರಿಸುತ್ತಿದ್ದ ಜೀವನ ವೋಲ್ಯುಗಳಿಗೆ ಉತ್ತಮ ಉದಾಹರಣೆಗಳಾಗಿವೆ. ಇಲ್ಲಿ ನಮ್ಮೆ ಆಧುನಿಕ ಬದುಕಿಗೊಂಡು ಪಾಠವಿದೆ.

ಎ.ಎಂ. ವೀರೇಶ್, ಜಲ ಸಂರಕ್ಷಣೆ ಯೋಜನಾ ಸಂಖೆ, ಕೋಲಾರ ಘಟಕದಲ್ಲಿ ಜಿಲ್ಲಾ ಸಾಮಾಜಿಕ ತಜ್ಜಾಗಿದ್ದಾರೆ. ಸಮಾಜಶಾಸ್ತ್ರದಲ್ಲಿ ಸಾಂಪ್ರದಾಯಿಕ ಪದವಿಧರ.



ದರಿಗರ ದಣ್ಣವು ತಣ್ಣೆಸುವ ಸಿಸಂದ್ರಗಳು

ಚ.ರಾ. ನಾಗೇಂದ್ರಪ್ಪಸಾದ್

ಉರಮುಂದು ಅರವಟಿಗೆಗಳನ್ನು ನಿರ್ಮಿಸಿ ನೀರು ವಿತರಿಸುವುದು ಕೋಡ್ಯೇವೆ. ಅದರೆ ಸಿಸಂದ್ರಗಳ ಕಲ್ಪನೆಯೇ ವಿಶಿಷ್ಟವಾದುದು. ರಸ್ತೆಯ ಪಕ್ಕದಲ್ಲಿ ಕಲ್ಲಿನಲ್ಲಿ ನಿರ್ಮಿಸಲಾಗುತ್ತಿದ್ದ ಸಿಸಂದ್ರಗಳು ಪ್ರಯಾಣೆಕರ ದಾಹವನ್ನು ನೀಗಿಸುತ್ತಿದ್ದವು. ಈ ಬಗ್ಗೆ ಕುತ್ತಳೆಲಕರ ಮಾಹಿತಿ.

ನೇಲದಿಂದ ಏದಾರು ಅಡಿ ಎತ್ತರದಲ್ಲಿ ನಾಲ್ಕು ಕಲ್ಲಾಗಳನ್ನು ಬಳಸಿ ನಿರ್ಮಿಸಿದ ರಚನೆ. ನೋಡಲು ತೊಟ್ಟಿಲಿನ ಆಕಾರ. ಅದರ ಮೇಲೆ ತರಕಾರಿ ಮೂಟಿಗಳನ್ನು ಹಾಕಲಾಗಿತ್ತು. ಬಸ್ಯ ಬಂದು ಅದರ ಪಕ್ಕಿನಂತಾಗ ಆ ಬೀಳಗಳನ್ನು ಕಲ್ಲಿನ ರಚನೆಯ ಮೇಲಿಂದ ಸುಲಭವಾಗಿ ಬಸ್ಯನ ಟಾಪ್ ಮೇಲೆ ಇರಿಸಲಾಯಿತು.

ನೋಡಲು ತುಂಬಾ ಹಳೆಯದರಂತೆ ಕಾಳಿವ ಈ ತೊಟ್ಟಿಗಳು ರಚನೆಯಾಗಿರುವುದು ಈ ಉದ್ದೇಶಕ್ಕೆಂದೇ? ಎಂಬ ಸಂದೇಹವನ್ನು ನೋಡುಗರಲ್ಲಿ ಇವು ಮೂಡಿಸುವುದು ಬಂಡಿತ. ನಿಜ ವಿಷಯವೆಂದರೆ ನೋರಾಯ ವರ್ಷಗಳ ಹಿಂದೆ ದಾರಿಹೋಕರ ದಾಹ ತೀರಿಸಲು ಸಾಫಿಸಿದ್ದ ನೀರಿನ ತೊಟ್ಟಿಗಳು ಅವು. ಈ ರಚನೆಗಳಿಗಿರುವ ಮುದ್ದಾದ ಹೆಸರು ಸಿಸಂದ್ರಗಳು. ಸಂಸ್ಕತ ಭಾಷೆಯಲ್ಲಿ ಸಿಸಂದ್ರ ಎಂದರೆ ತೊಟ್ಟಿ ಎಂದಧ್ರ. ಇವುಗಳ ಸಾಫನೆಯ ಹಿಂದೆ ಪರೋಪಕಾರದ ಮಹತ್ತರ ಉದ್ದೇಶ ಅಡಗಿದೆ.

ಪ್ರಣ್ಯ ಸಂಪಾದನೆಗೆ ತೀರ್ಥಕ್ಷೇತ್ರಗಳಿಗೆ ಯಾತ್ರಿಕರು ತೆರಳುವುದು ಶತಮಾನಗಳಿಂದ ಬಂದ ಸಂಪ್ರದಾಯ. ಅದರಲ್ಲೂ ಪಾದಯಾತ್ರೆ ಕೈಗೊಂಡರೆ ಇನ್ನಷ್ಟು ಪ್ರಣ್ಯಪ್ರಾಪ್ತಿ ಎಂಬ ಸಂಬಿಕೆಯಿದೆ. ಹೀಗೆ ಪಾದಯಾತ್ರೆ ಕೈಗೊಳುವವರಿಗೆ, ಉರಿಂದೂರಿಗೆ ಹೋಗುವವರಿಗೆ ದಾರಿಯುದ್ದಕ್ಕೂ ಅಲ್ಲಲ್ಲಿ ಅನ್ನಾತ್ರ, ವಸತಿಶಾಲೆಗಳನ್ನು ನಿರ್ಮಿಸಲಾಗುತ್ತತು. ಆದರೆ ಪ್ರಯಾಣದಲ್ಲಿ ಬಾಯಾರಿಕೆ ಉಂಟಾದರೆ? ದಾರಿ ಮಧ್ಯ ಉಳಿಯಬೇಕಾದರೆ ನೀರಿಗೇನು ಮಾಡುವುದು? ಈ ಉದ್ದೇಶಕ್ಕೆಂದು ಸಿಸಂದ್ರಗಳನ್ನು ನಿರ್ಮಿಸಲಾಯಿತು. ಎರಡು, ಮೂರು ಅಥವಾ ನಾಲ್ಕು ರಸ್ತೆಗಳು ಸೇರುವಲ್ಲಿ ಸಿಸಂದ್ರಗಳನ್ನು ಸಾಫಿಸಲಾಗುತ್ತತು. ನೀರು ನಿರ್ವಹಣೆಯ ಅತ್ಯಂತ ಜಾಣ್ಣಿಯ ಹದ್ದತಿ ಇದು.

ರಾಜರು, ಚಕ್ರವರ್ತಿಗಳು ಕೆರೆ- ಬಾವಿ, ಅನ್ನಭರ್ತಗಳನ್ನು ನಿರ್ಮಿಸಿದರೆ ಪ್ರಮುಖ ನಗರಗಳ ಸಿರಿವಂತರು, ವರ್ತಕರು ಸಿಸಂದ್ರಗಳನ್ನು ಸಾಫಿಸುತ್ತಿದ್ದರು. ಇದು ಗೌರವ ಹಾಗೂ ಪ್ರತಿಷ್ಠೆಯ ಸಂಕೇತವೂ ಆಗಿತ್ತು. ಸಿಸಂದ್ರದಲ್ಲಿ ನೀರು ತುಂಬಲು ಪ್ರತ್ಯೇಕ ಜನರನ್ನು ನೇರಿಸಿಕೊಳ್ಳಲಾಗುತ್ತತ್ತು, ಅವರ ಹೈಕೆ ಬಹುತೇಕರು ಪರಿಶಿಷ್ಟೆ ಸಮುದಾಯದವರು. ಹೈಕೆವೆಂದರೆ, ಮೇಲ್ಮೈದ ಯಾತಾರ್ಥಿಗಳೂ ಸಹ ತಮ್ಮ ದಳಿವು ನೀರಿಸಿಕೊಳ್ಳುತ್ತಿದ್ದರು ಪರಿಶಿಷ್ಟರು ನಿರ್ವಹಿಸುತ್ತಿದ್ದ ಈ ಸಿಸಂದ್ರಗಳಿಂದಲೇ? ಆದರೆ ಎಲ್ಲಾ ಜಾತಿ-ಬೇಧ ಅಡ್ಡ ಬರುತ್ತಿರಲ್ಲಿ ಎಂಬುದು ನಿಜಕ್ಕೂ ವಿಸ್ಯುಲ್ಯಾದ ಸಂಗತಿ ಎನ್ನುತ್ತಾರೆ ಕೋಲಾರದ ವಿ.ಎನ್.ಎನ್. ಶಾಸ್ತ್ರ. ಸಿಸಂದ್ರಗಳ ಬಗ್ಗೆ ಆಸಕ್ತಿಯಿಂದ ಅಧ್ಯಯನ ಮಾಡುತ್ತಿದ್ದಾರೆ ಶಾಸ್ತ್ರಗಳು. ಕೆರೆ, ಬಾವಿಗಳಿಂದ ಬಿಂದಿಗೆಗಳಲ್ಲಿ ನೀರು ತಂದು ಸಿಸಂದ್ರಗಳಿಗೆ ತುಂಬತ್ತಿದ್ದವರಿಗೆ ವರ್ತಕರು, ರಾಜನ ಅಧಿಕಾರಿಗಳು ಹಣ ನೀಡುತ್ತಿದ್ದರು.

ಕೆಲವು ನಾಮಂತರು, ಮಾಂಡಲೀಕರು ಉರುಗಳನ್ನು ನಿರ್ಮಿಸಿದ್ದಾರೆ. ಆ ಸಂದರ್ಭದಲ್ಲಿ ಉರುಗನ್ನೇಯ ಪಕ್ಕ ಸಿಸಂದರ್ಗಳನ್ನು ಸಾಫಿಸಿದ ಬಗ್ಗೆ ದಾಖಲೆಗಳು ಲಭ್ಯವಾಗಿವೆ. ಕೋಲಾರ ಜಿಲ್ಲೆಯಲ್ಲಿ ದೊರೆತ ಶಾಸನಗಳ ಪ್ರಕ್ರಿಯೆ ಏಳೆಂಟು ಶಾಸನಗಳಲ್ಲಿ ಈ ಕುರಿತು ಉಲ್ಲೇಖವಿದೆ. ಈ ಉರುಗಳನ್ನಿಂದ ಶೆಟ್ಟಿ ಸಿಸಂದರ್ಶಿತವಾಗಿ ವಂದು ಶೆಟ್ಟಿ ಮಾಡಮಂಗಲದ ಬಳಿ ದೊರೆತ ಓಂ ವರ್ಷಗಳ ಹಿಂದಿನ ಶಾಸನ ತಿಳಿಸುತ್ತದೆ.

ರಚನೆ

ಸಿಸಂದರ್ಗಳು ಕಲ್ಲಿನಲ್ಲೇ ಮಾಡಲಾದ ರಚನೆಗಳು. ಈವರೆಗೆ ದೊರೆತ ಎಲ್ಲ ಸಿಸಂದರ್ಗಳೂ ನಾನ್ಯಾರ್ಥಿ ಶಿಲೆಯಿಂದ ತಯಾರಿಸಿದಂಧರು. ಅಳತೆಯೂ ಸಹ ಬಲು ವಿಭಿನ್ನ. ಮೂವತ್ತು ಬಿಂದಿಗೆ ನೀರು ಸಂಗ್ರಹವಾಗುವ ಚಿಕ್ಕ ಸಿಸಂದರ್ಗಳಿಂದ ಹಿಡಿದು ನೂರಾರು ಕೋಡ ನೀರು ಹಿಡಿಯುವ ದೊಡ್ಡ ಸಿಸಂದರ್ಗಳಿವೆ. ಹತ್ತಾರು ಹಳ್ಳಿಗಳ ಜನರಿಗೆ ವ್ಯಾಪಾರ-ವಹಿವಾಟಿಗೆ ಅನುಕೂಲವಾಗುವಂತೆ ಸಂತೇ ನಡೆಯುತ್ತಿದ್ದ ಸಾಫಿಗಳಲ್ಲಿ ಬೃಹತ್ ಸಿಸಂದರ್ಗಳನ್ನು ಸಾಫಿಸಲಾಗುತ್ತಿತ್ತು.

ಕೇವಲ ಜನತೆಗೆ ಮಾತ್ರವಲ್ಲ, ಪ್ರಾಣಿಗಳ ಬಾಯಾರಿಕೆ ತಣಿಸಲೂ ಸಹ ಇವುಗಳನ್ನು ಸಾಫಿಸಿದ್ದುಂಟು. ನೇಲ ಮಟ್ಟದ ಹೇಳೆ ಇರುವ ಸಿಸಂದರ್ಗಳು ಪ್ರಾಣಿಗಳಿಗಾದರೆ; ನಾಲ್ಕು ಕಲ್ಲಾಗಳ ಆಧಾರದ ಹೇಳೆ ತುನು ಎತ್ತರದಲ್ಲಿ ಸಾಫಿಸಿದ ಸಿಸಂದರ್ಗಳು ಮನುಷ್ಯರ ಉಪಯೋಗಕ್ಕೆ.

ಅತ್ಯಂತ ಹೆಚ್ಚಂತು
ಸಿಸಂದರ್ಗಳನ್ನು ಒಂದೇ ಕಲ್ಲಿನಲ್ಲಿ ಕೋರೆಂಟು ಲಾಗಿದೆ. ಗಾರೆ ಬಳಿಕೆ ವ್ಯಾಪಕವಾಗಿ ಜನಪ್ರಿಯವಾದ ನಂತರ ನಾಲ್ಕು ಚಪ್ಪಟೆ ಕಲ್ಲಾಗಳೊಂದಿಗೆ ತಳದಲ್ಲಿಂದು ಕಲ್ಲು ಜೋಡಿಸಿ ಗಾರೆ ಬಳಿಸಿ ಸಿಸಂದ್ರ ರಚನಲಾಗಿದೆ. ಹೀಗಾಗಿ ಇವುಗಳಲ್ಲಿ ಎರಡು ಬಗೆಂರು ಮಾಡರಿಗಳನ್ನು ಕಾಣಬಹುದು. ಹೇಳೆ ಕನ ಬೀಳದಂತೆ ಕಲ್ಲು ಮುಚ್ಚಿ, ನೀರು ತುಂಬಲು ಅನುವಾಗುವಂತೆ ಅದಕ್ಕೆ ಅರ್ಥ ಅಡಿ ವ್ಯಾಸದ ಬಾಯಿಯ ನ್ನು ರಚನಲಾಗುತ್ತಿತ್ತು. ಈ ರಚನೆಗೆ ಒಂದು ಪಾಶದಲ್ಲಿ ಅರ್ಥ ಇಂಜು ವ್ಯಾಸದ ರಂದ್ರ ಕೋರೆದು ಕಟ್ಟಿಗೆಯ ತುಂಡು ಸಿಕ್ಕಿಸುತ್ತಿದ್ದರು. ನೀರು ಬೇಕಾದಾಗ ಈ ತುಂಡು ತೆಗೆದರೆ ಸಾಕು.



ಕೋಲಾರ, ತುಮಕೂರು, ಜಿತ್ಯುಗ್ರಹ ಹಾಗೂ ಬೆಂಗಳೂರು ಜಿಲ್ಲೆಯ ಭಾಗಗಳಾಗಿ ಪ್ರದೇಶದ ನಾಲ್ಕು ರಸ್ತೆಗಳಲ್ಲಿ ಸಿಸಂದರ್ಗಳು ಕಂಡುಬರುತ್ತವೆ. ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಹ ಇಂಥ ರಚನೆಗಳು ಕಂಡುಬರುತ್ತವಾದರೂ ಗಾತ್ರದಲ್ಲಿ ಚಿಕ್ಕವು ಮತ್ತು ಅಲ್ಲಿ ಬಹುತೇಕ ಎಲ್ಲವೂ ಜಾನುವಾರುಗಳಿಗೆ ಮೀಸಲಾದ ತೊಟ್ಟಿಗಳಾಗಿ.

ಜಿತ್ಯುಗ್ರಹ ಕೋಟೆಯ ಪ್ರದೇಶ ಭಾಗದಲ್ಲಿ ಒಂದು ತೊಟ್ಟಿ ಇದೆ. “ಇದಲ್ಲಿ ಎಣ್ಣೆ ತುಂಬಿಸಿ ಇತ್ತಿದ್ದು ಅಂತ ಅಲ್ಲಿನೋರೆಲ್ಲ ಹೇಳಾರೆ. ಅದರೆ ವಾಸ್ತವವಾಗಿ ಅದು ಸಿಸಂದ್ರ. ಅದ್ದಲ್ಲಿ ತುಂಬುತ್ತಿದ್ದು ನೀರು” ಎಂದು ಪ್ರತಿಪಾದಿಸುತ್ತಾರೆ ವಿ.ವಿನೋ.ವಿನೋ.ಶಾಸ್ತ್ರಿ.

ಕೋಲಾರ ಕೋಟೆ ಪ್ರದೇಶದಲ್ಲಿ ಈ ಕಟ್ಟಿಡಕ್ಕೆ ಅಡಿಪಾಯ ಅಗೆಯುತ್ತಿದ್ದಾಗ ಸಿಸಂದ್ರ ಸಿಕ್ಕಿತು. ಅದನ್ನೀಗ ಜಿಲ್ಲಾ ಸರ್ಕಾರ ದಳದ ಕಚೇರಿ ಮುಂದೆ ಇಡಲಾಗಿದೆ.

ಒಂದು ಕುತ್ತಾಹಲದ ಪ್ರಸಂಗ...!

ರಳ್ಳಾರಲ್ಲಿ ಬೀಟೀಪ್ರರ ಸೇನೆ ಕೋಲಾರದ ದಾರಿಯಲ್ಲಿ ಸಾಗುತ್ತಿದ್ದ ಸಂದರ್ಭದಲ್ಲಿ, ಸೈನ್ಯದ (ಕಾಲ್ಜಿದ) ಜಿತೆ ಡೇನಿಯಲ್ಲಿ ಬ್ರದ್ಸ್‌ ಎಂಬ ಕುಲಾವಿದರು ಬಂದರು. ಸೈನಿಕರು ದಾರಿ ಮಧ್ಯ ಉಂಟಿ, ವಿಶಾಂತಿಗೆಂದು ನಿಂತ ಸ್ಥಳಗಳಲ್ಲಿ ಡೇನಿಯಲ್ಲಿ ಆ ತಾಣದ ಜಿತೆ ಬರೆಯುತ್ತಿದ್ದರು. ಈ ಜಿತ್ತುಗಳಲ್ಲಿ ಗುಡ್ಡ, ಬೆಟ್ಟ, ಕಾಡು, ಉಂಟಿ, ಜೊತೆಗೆ ಸಿಸಂದ್ರಗಳು ಹೀಗೆ ಎಲ್ಲವೂ ಮೂಡಿರುತ್ತಿತ್ತು.



ಇದಾದ್ದು ಇನ್ನೂರು ಪರಷಣಗಳ ಬಳಿಕ ಇಟಲಿಯ ಅಂಥೋನಿ ಎಂಬ ಸಂಶೋಧಕ ಡೇನಿಯಲ್ಲಿ ಕುಲಾಕ್ಯತಿಗಳ ಬಗ್ಗೆ ಆಕರ್ಷಿಸಿದ್ದರು. ಆತನ ಕುತ್ತಾಹಲ ಎಂದರೆ, ಆಗ ಡೇನಿಯಲ್ಲಿ ಜಿತ್ತು ಬರೆದಿರುವ ಸ್ಥಳಗಳು ಈಗ ಹೇಗೆಬೇ? ಎಂಬುದು. ಕುತ್ತಾಹಲ ತಣಿಸಿಕೊಳ್ಳಲು ಆತ ರಳ್ಳಾರಲ್ಲಿ ಆ ಜಿತ್ತುಗಳೊಡನೆ ಅದೇ ದಾರಿಯಲ್ಲಿ ಬಂದ. ಡೇನಿಯಲ್ಲಿ ಬಿಡಿಸಿದ್ದ ಜಿತ್ತುಗಳ ಸ್ಥಳದಲ್ಲಿ ನಿಂತು ಭಾಯಾಚಿತ್ತ ಸೆರೆಹಿಡಿದ. ಅಪಾರ ಬದಲಾವಣೆ! ಕಾಡಿದ್ದಲ್ಲಿ ಉಂಟಿ, ಬೆಟ್ಟಗಳು ಖಾಲಿ ಖಾಲಿ, ನಿಮ್ಮಾನುಷವಾಗಿದ್ದ ಸ್ಥಳದಲ್ಲಿ ಪಟ್ಟಣಗಳುಂ...! ಕನಾಟಿಕದಲ್ಲಿ ಡೇನಿಯಲ್ಲಿ ಎರಡು ಜಿತ್ತು ಬರೆದಿದ್ದರು. ಒಂದು ಬೆಂಗಳೂರಿನ ಗವಿಗಂಗಾಧರೇಶ್ವರ ಡೇವಸ್ಥಾನದ ಶಿಲಾಸಂಭ. ಇನ್ನೊಂದು ಮುಳಬಾಗಿಲು-ಕೋಲಾರದ ರಸ್ತೆಯಲ್ಲಿ ಇದ್ದ ಸಿಸಂದ್ರ. ಶಿಲಾಸಂಭ ಸಿಕ್ಕಿತಾದರೂ ಸಿಸಂದ್ರ ಮಾತ್ರ ಆತನಿಗೆ ಕಾಣಲಿಲ್ಲ. ಈ ಸಂದರ್ಭದಲ್ಲಿ ಅಂಥೋನಿಯ ಹುಡುಕಾಟಕ್ಕೆ ನೆರವು ನೀಡಿದವರು ಕೋಲಾರದ ಬೆವುಲ್ ಉದ್ಯೋಗಿ ಚಂದ್ರಪ್ರಕಾಶ. ಎಷ್ಟು ಹುಡುಕಿದರೂ ಸಿಸಂದ್ರ ಸಿಗಲಿಲ್ಲವಾದ್ದರಿಂದ ಅಂಥೋನಿ ನಿರಾಶನಾಗಿ ವಾಪನು ಇಟಲಿಗೆ ತೆರಳಿದ.

ಇತ್ತು ಕುತ್ತಾಹಲದಿಂದ ಪ್ರಯತ್ನ ಮುಂದುವರಿಸಿದ ಚಂದ್ರಪ್ರಕಾಶ ಹುಡುಕಿಯೇ ಹುಡುಕಿದರು. ಪ್ರಯತ್ನ ಘಲ ನೀಡಿತು. ಪ್ರಕ್ಕದ ತಂಬಿಹಳ್ಳಿಗೆ ಆ ಸಿಸಂದ್ರ ಸ್ಥಳಾಂತರಗೊಂಡಿತ್ತು. ಯಾಕೆ? ಮತ್ತೆ ಸಂಶೋಧನೆ. ಈ ಹಳ್ಳಿ ಸಮೀಪವಿದ್ದ ಭತ್ತದಲ್ಲಿ ಯಾತ್ರಿಕರು ತಂಗುತ್ತಿದ್ದರು. ಅವರಿಗೆ ಅನುಕೂಲವಾಗಲಿ ಎಂದು ಮಾಧ್ವವಾರಾವ ಎಂಬ ಅಧಿಕಾರಿಯು ಸಿಸಂದ್ರವನ್ನು ಅಲ್ಲಿಗೆ ಸ್ಥಳಾಂತರಿಸಿದ್ದು. ಇದು ನಡೆದಿದ್ದು ಅಂತೇ ಶತಮಾನದ ಆರಂಭದಲ್ಲಿ, ಇದರ ಭಾಯಾಚಿತ್ತ ತೆಗೆದು ಎಲ್ಲ ವಿವರಗಳೊಂದಿಗೆ ಇಟಲಿಯ ಸಂಶೋಧಕ ಅಂಥೋನಿಗೆ ಚಂದ್ರಪ್ರಕಾಶ ರವಾನಿಸಿದರು.

ಪ್ರಯಾಣಕಾಗಿ ಮನುಷ್ಯರು ನೇಲ ಮತ್ತು ಜಲಮಾರ್ಗ ಅವಲಂಬಿಸುತ್ತಾರೆ. ಈ ಭೂಮಾಗಳ ಇಕ್ಕೆಲಗಳನ್ನು ನೀರು ಮತ್ತು ನೆರಳಿನಿಂದ ಸಜ್ಜಗೊಳಿಸಬೇಕು ಎಂದು ಕೌಟಲ್ಯನ ಅರ್ಥಶಾಸ್ತ್ರದಲ್ಲಿ ಹೇಳಲಾಗಿದೆ. ಜನಹಿತ ಬಯಸುತ್ತಿದ್ದ ರಾಜರುಗಳು ಇದನ್ನು ಭಾಜು ತಪ್ಪುದೇ ಪಾಲಿಸಿದ್ದು ಉಂಟು. ಪ್ರಯಾಣಿಕರೆ, ಯಾತ್ರಾರ್ಥಿಗಳ ಭಾಯಾರಿಕೆ ತಣಿಸುವ ಕಾರ್ಯವನ್ನು ಸಿಸಂದ್ರಗಳು ಮಾಡಿವೆ. ಈ ಕುರಿತಂತೆ ಶಾಸನಗಳಲ್ಲಿ ಉಲ್ಲೇಖ ಕಡಿಮೆ ಎಂದೇ ಹೇಳಬಹುದು.

ಪರೋಪಕಾರದ ಪ್ರತೀಕವೆನಿಸಿದ್ದ ಸಿಸಂದ್ರಗಳು ಜನರ ನೀರಕ್ಕೆ ಹೆಚ್ಚು ಒಳಗಾಗಿವೆ. ಆದರೆ ಇನ್ನೂ ಸಂಪೂರ್ಣ ಹಾಳಾಗಿಲ್ಲ ಎಂಬುದೇ ಕೊಂಚ ಸಪುಂಧಾನದ ಸಂಗತಿ. ಅಳಿದುಳಿದ ಸಿಸಂದ್ರಗಳನ್ನಾದರೂ ಜತನದಿಂದ ಕಾಪಾಡಬೇಕು. ಇಲ್ಲದ್ದಿದರೆ ಒಂದೊಮ್ಮೆ ಸಾವಿರಾರು ಜನರ ದಾಕ ತಣಿಸಿದ ಸಿಸಂದ್ರಗಳು ತುಂಡು-ತುಂಡಾಗಿ ಯಾರದೋ ಮನೆಯ ಹೆಟ್ಟಿಗಾಗಿ ಪರಿವರ್ತನೆಯಾದೀತು ಅಲ್ಲವೇ!

ಜ.ರಾ. ನಾಗೇಂದ್ರಪ್ರಸಾದ್ ಕೃಷ್ಣಿಕರು. ಸಾವಯವ ಕೃಷ್ಣಿಯಲ್ಲಿ ವಿಶೇಷ ಅಸ್ಕೆ, ಬರವಣಿಗೆ ಇವರ ಹವ್ಯಾಸ.



ತಲಪರಿಗೆಗಳು

ವುಲ್ಲಿಕಾಜುನ ಹೊಸಪಾಳ್ಯ

ತಲಪರಿಗೆ ಎಂಬ ಹೆಸರೇ ಆಕರ್ಷಣ ಮತ್ತು ಕುಶಲತಾರಿ. ತುಮ್ಮೆಕೂರು, ಕೋಲಾರ, ಇತ್ಯಾದಿ ಬೆಟ್ಟ-ಗುಡ್ಡಗಳಿರುವ ಪ್ರದೇಶದಲ್ಲಿ ಅತ್ಯಂತ ಪ್ರಮುಖ ಜಿಲ್ಲಾಗಳಾಗಿದ್ದವು. ಗ್ರಾಮ ಸಂಸ್ಕೃತಿಯ ಕೇಂದ್ರಭಿಂದುಗಳಾದ್ದು ಇವು ಇಂದು ಕಣ್ಣರೋಪಾಗಿವೆ.

ಅಂದಾಜು ಅಂ ವರ್ಷಗಳ ಹಿಂದೆ...!

ಹೊತ್ತುಟ್ಟಿಪ್ಪವ ಮುಂಚೆಯೇ ನಮ್ಮುಲಿನ ನಾಗರವು, ಗೋಪಾಲಿ, ನರಸಪ್ಪ, ಅಂಜಿ ಇನ್ನಿತರ ನಂಡಾಳುಗಳೆಲ್ಲಾ ವೈಶಿಂಬಿ ರಾಗ್ನು ಹೊದ್ದು, ಹೆಗಲವೇಲೋಂದು ಸಲಿಕೆ ಇಟ್ಟಿಕೊಂಡು ಹೊರಟುಬಿಡುತ್ತಿದ್ದರು. ಉರಿನ ಪ್ರಾಣಿ ಮತ್ತು ದೊಡ್ಡ ಕೆರೆಯತ್ತ ಅವರ ಪ್ರಯಾಣ. ಹಾಗೆ ಹೋಗುವಾಗ ಇನ್ನೂ ಮಲಿಗೆದ್ದವರನ್ನು ಗಳ್ಳು ಹಾಕಿ ಬರಲ್ಪಿಸೋ ಸಿದ್ದ ತಲಪರಿಗೆ ಕಾಲುವೆ ತೆಗ್ನಾಕೆ, ಬಿಸಿಲೇರಿದ್ದೇ ಕೆಲ್ಲ ಸಾಗಲ್ಲ ಎಂದು ಕೆರೆಯುತ್ತಿದ್ದರು.

ನಾವು ಕೆರೆ ಏರಿ ಮೇಲಾಸಿಂದ ಸ್ಕೂಲಿಗೆ ಹೋಗುವಾಗ ಹತ್ತಿಪ್ಪತ್ತು ಜನ ಸೇರಿ ತಲಪರಿಗೆ ಕಾಲುವೆಯನ್ನು ಸರಿಪಡಿಸುವ ದೃಶ್ಯ ಕಾಣಲಿತ್ತು. ಜನಪರಿಯಿಂದ ಮಾರ್ಚೆ-ಪ್ರತೀಲೋಪರೆಗೂ ಪ್ರತಿದಿನ ಇದು ನಡೆಯುತ್ತಿತ್ತು. ಕೆರೆಯ ಮಧ್ಯ ಇದ್ದ ತಲಪರಿಗೆಯಿಂದ ಮುಖ್ಯ ಶಾಬಿನವರೆಗೆ ಒಂದೂವರೆ ಕಿಲೋಮೀಟರಿನಷ್ಟು ಉದ್ದದ ಕಾಲುವೆ ಅಧಾಗಿತ್ತು. ಬಿಸಿಲೇರುವ ಹೋತ್ತಿಗೆ ಅಂದರೆ ಹತ್ತನ್ನೊಂದು ಗಂಟೆಗೆಲ್ಲ ಕಾಲುವೆ ಕೆಲಸ ಮುಗಿಸಿ ವಾಪಸಾಗುತ್ತಿದ್ದರು.

ಈ ತಲಪರಿಗೆ ನನ್ನ ನೆನಪಲ್ಲು ಇಯಲು ಮತ್ತೊಂದು ಮುಖ್ಯ ಕಾರಣವೆಂದರೆ ಅಲ್ಲಿ ನಡೆಯುತ್ತಿದ್ದ ನಂಗಮ್ಮನ ಪ್ರೂಜೆ. ನಮ್ಮ ಸುತ್ತಿನ ಯಾವುದೇ ಹಳ್ಳಿಯಲ್ಲಿ ಉರಾರಬ್ಬ ಮಾಡಲಿ ಅಥವಾ ದೇವರು ಹೊರಡಿಸಲಿ ಮೊದಲು ಹೊಡ್ಡಿಕೆರೆಯ ತಲಪರಿಗೆಗೆ ಜಲ್ಲಿಗೆ ಬರುತ್ತಿದ್ದರು. ಅಲ್ಲಿ ಪ್ರೂಜೆ ಮಾಡಿದ ನಂತರವೇ ಮುಂದಿನ ಕೆಲಸ.

ಅಷ್ಟಕ್ಕೂ ಆ ತಲಪರಿಗೆಯೆಂಬುದು ಬೃಹತ್ ಪ್ರಷ್ಟರಣೆಯಾಗಲೀ, ಐತಿಹಾಸಿಕ ಕಲ್ಳಣಿಯಾಗಲೀ ಅಥವಾ ದೇವರ ಸನ್ನಿಧಿಯಲ್ಲಿರುವ ದೊಣಿಯಾಗಲೀ ಆಗಿರದೆ ಕೇವಲ ಅದೊಂದು ಸಾಧಾರಣ ರಚನೆಯಾಗಿತ್ತು. ಇಂ ಅಡಿ ಇಂ, ಇಂ ಅಡಿ ಉದ್ದಗಲದ, ಮೂರು ಭಾಗಕ್ಕೆ ಕೆಲ್ಲ ಕಟ್ಟಿದ ನೀರಿನ ನುಂಡಿ. ಹತ್ತಿರ ಹೋದರಷ್ಟೇ ಅದು ಕಣ್ಣಿಗೆ ಬೀಳುತ್ತಿದ್ದುದು.

ಆದರೆ ನಮ್ಮ ರೈತರ ಬದುಕಿನಲ್ಲಿ ಅದಕ್ಕಿದ್ದ ಸ್ಥಾನ ಮಹತ್ವದ್ದು. ರೈತರು ಬರಗಾಲದ ಆಗಮನ-ನಿಗೆ ಮನವನ್ನು ನಿರ್ಧರಿಸುತ್ತಿದ್ದೇ ತಲಪರಿಗೆಯ ನೀರಿನ ಪ್ರಮಾಣವನ್ನಾಫರಿಸಿ. ತಲಪರಿಗೆ ಒಜನ್ನೋಯ್ತು ಈ ವಸರ್ ಜೀವಿ ಕೆಷ್ಟ ಎಂದು ಮಾತಾಡಿಕೊಳ್ಳುತ್ತಿದ್ದರು.

ಎನಿದು ತಲಪರಿಗೆ?

ನಿರ್ದಿಷ್ಟ ಸ್ಥಳದಲ್ಲಿದ್ದು, ಸದಾ ನೀರು ಉಕ್ಕಿವ ಜಾಗಕ್ಕೆ ಹಳ್ಳಿಗರು ತಲಪರಿಗೆ ಎನ್ನುತ್ತಾರೆ. ನೀರು ಉಕ್ಕಿವದನ್ನು ನೋಡಿ ಅಲ್ಲಿ ಗುಂಡಿ ತೋಡುವರು, ಇಲ್ಲವೇ ಇಂತಹ ಕಡೆ ಗುಂಡಿ ತೆಗೆದರೆ ನೀರು ಉಕ್ಕಿಬಹುದೆಂದು ಅಂದಾಜಿಸಿ ತಲಪರಿಗೆಗಳನ್ನು ರಚಿಸುವುದು ಹಾಡಿಕೆ. ಜೊಗು ಗುಂಡಿ, ಸಿಹಿನೀರಿನ ಬುಗ್ಗೆಗಳು

ಎಂದೂ ಕರೆಯುತ್ತಾರೆ. ತುಮಕೂರು, ಕೋಲಾರ, ಬೆಂಗಳೂರು ಮುಂತಾದ ಕಲ್ಲು, ಗುಂಡು, ಬಂಡಗಳಿಂದಾವೃತವಾದ ಬೆಟ್ಟಸಾಲುಗಳಿರುವ ಜಿಲ್ಲೆಗಳಲ್ಲಿ ಮಾತ್ರ ತಲಪರಿಗೆಗಳಿವೆ. ಅಂದ್ವದ ಅನಂತಪುರ, ಕಡವಗಳಲ್ಲಿಯೂ ಸಹ ತಲಪರಿಗೆಗಳಿರುವ ಮಾಹಿತಿ ಇದೆ. ತಲಪರಿಗೆ ತೆಲುಗು ಭಾಷೆಯ ಶಬ್ದ ಎಂದು ಹಲವರು ಹೇಳುತ್ತಾರೆ. ತಲಪರಿಗೆ, ತಲಪರಿಕೆ ಎಂಬುದಾಗಿಯೂ ಉಚ್ಚಿರಸುವುದುಂಟು.

ಬಂಡೆ-ಕಲ್ಲುಗಳಿಂದ ಕೂಡಿದ ಬೆಟ್ಟದ ತಪ್ಪಲುಗಳಲ್ಲಿ ಮತ್ತು ಮಳೆಗಾಲದಲ್ಲಿ ಹರಿದು ಬೇಸಿಗೆಯಲ್ಲಿ ಒಣಗುವ ಅಥವಾ ನೀರು ಕಡಿಮೆಯಾಗುವ ನದಿ, ತೊರೆ, ಹಳ್ಳಗಳ ಇಕ್ಕೆಲಗಳಲ್ಲಿ ತಲಪರಿಗೆಗಳನ್ನು ಕಾಣಬಹುದು.

ಬೆಟ್ಟದ ತಪ್ಪಲುಗಳಲ್ಲಿ ತಲಪರಿಗೆಗಳಿರಲು ಕಾರಣವನ್ನು ಈ ರೀತಿ ನೀಡಬಹುದು. ಮಳೆ ಲಿದ್ದಾಗ ಬೆಟ್ಟದ ಬಂಡೆ-ಕಲ್ಲುಗಳ ಬಿರುಕುಗಳಲ್ಲಿ ನೇರಿ ಇಂಗುವ ನೀರು ಭೂಗಭ್ರದಲ್ಲಿ ಅಂತರ್ಗತವಾಗಿ ಹರಿಯುತ್ತಿದ್ದ ಮರಳು ನೆಲ ಸಿಕ್ಕಿ ಕಡೆ ಉಕ್ಕಿ ಮೇಲೆ ಬರುತ್ತದೆ. ಈ ರೀತಿ ನೀರು ಉರುವ, ಜಿನುಗುವ, ಒಸರುವ ಸ್ಥಳವೇ ತಲಪರಿಗೆ.

ಇನ್ನು ನದಿ, ತೊರೆ, ಹಳ್ಳಗಳ ಇಕ್ಕೆಲಗಳಲ್ಲಿ ತಲಪರಿಗೆಗಳು ಇರಲು ಕಾರಣವೆಂದರೆ, ಬೇಸಿಗೆಯಲ್ಲಿ ಇವು ಒಣಿಗಿದರೂ ಪದರ-ಪದರವಾಗಿ ಶೇಖರಣೆಗೊಂಡ ಮರಳಿನಲ್ಲಿ ಇಮುರಿದ ಮಳೆಗಾಲದ ನೀರು ನೀರು, ದಡದಲ್ಲಿ ಎಲ್ಲೋ ಒಂದು ಕಡೆ ಮರಳಿನ ಪಾಯಿಂಟ್ ಸಿಕ್ಕಿ ಕಡೆ ಉಕ್ಕಿ ಹೊರಬರುತ್ತದೆ.

ಬಳಸಿದರಷ್ಟೇ ಉರುವ ನೀರು

ತಲಪರಿಗೆಗಳ ಬಹುಮುಖ್ಯ ಗುಣವೆಂದರೆ ನೀರನ್ನು ಬಳಸಿದರೆ ಮಾತ್ರ ಅದರಿಂದ ನೀರು ಹರಿದು ಬರುತ್ತದೆ. ಬಳಸದಿದ್ದರೆ ನೀಂತು ಕೋನುತ್ತದೆ. ಏಕೆಂದರೆ ನೀರು ಹರಿಯದೆ ನೀಂತರೆ ತಲಪರಿಗೆಯಲ್ಲಿನ ಜಲದ ಕಣ್ಣು ಮುಚ್ಚಿಹೋಗುತ್ತದೆ. ತಲಪರಿಗೆಯ ಒಂದು ಭಾಗ ಅಥವಾ ಮೂಲೆಯಲ್ಲಿ ನೀರು ಜಿನುಗುವ ಜಾಗಕ್ಕೆ ಜಲದ ಕಣ್ಣು ಎನ್ನುತ್ತಾರೆ. ಕಾಲುವೆ ರಿಪೇರಿ ಮಾಡುವವರು ಪ್ರತಿನಿತ್ಯ ಈ ನೀರು ಜಿನುಗುವ



ಜಾಗವನ್ನು ಗಮನಿಸುತ್ತಾರೆ. ಏಕೆಂದರೆ ಸದಾ ನೀರು ಜಿನುಗಿ ಮೇಲಾಭಾಗದ ಮುಣ್ಣ ಕುಸಿದು ಅದು ಮುಚ್ಚಿ ಹೋಗುವ ಸಾಧ್ಯತೆ ಇರುತ್ತದೆ. ಕೊರಟಿಗೆರೆ ತಾಲ್ಲೂಕ್ ಅಕ್ಕಿರಾಂಪುರದಲ್ಲಿರುವ ತಲಪರಿಗೆಯೂಂದರಲ್ಲಿ ಬಹಳ ವರ್ಷಗಳಿಂದ ಹೀಗೆ ನೀರು ಬಳಸದೆ ಜಲದ ಕಣ್ಣ ಮುಚ್ಚಿ ಹೋಗಿ ಪಾಚಿ ಕಟ್ಟಿದೆ.

ತಲಪರಿಗೆಗಳಿಗೆ ನಿರ್ಧಿಷ್ಟ ಆಕಾರವೆಂಬುದಿಲ್ಲ. ನೀರಾರುವ ಕಡೆ ಒಂದು ಗುಂಡಿ ಮಾಡಲಾಗುತ್ತದೆ. ಅತಿ ಹೆಚ್ಚಿಂದರೆ ಇಂ ಅಡಿ ಆಳವಿರಬಹುದು. ಸಾಮಾನ್ಯ ಆಳಿ ಇ ಅಡಿಗಳಷ್ಟೇ! ಉದ್ದ-ಅಗಲ ಇಂ ರಿಂದ ಇಂ ಅಡಿಗಳು. ತಲಪರಿಗೆಗಳಿಂದ ನೀರು ಹರಿಯುವಂತೆ ಮಾಡಲು ತೋಡುವ ಕಾಲುವೆಗಳು ತಲಪರಿಗೆಗಳ ಸಮಕ್ಕೆ ಇರುವುದರಿಂದ ಎರಡೂ ಒಂದೇ ಆಗಿ ಉದ್ದನೆಯು ರಚನೆಯಂತೆ ಕಾಳುವುದೂ ಉಂಟು.

ಕೆರೆಯಲ್ಲಿರುವ ತಲಪರಿಗೆಗಳಿಗೆ ಕಲ್ಲು ಕಟ್ಟಿಸೆ ಮಾಡಿರುತ್ತಾರೆ. ಕೆರೆಯ ಹೋರತಾಗಿಯೂ ಕೆಲವು ಕಡೆ ಈ ರಿತಿ ಮಾಡಿರುವುದುಂಟು. ಮೂರು ಭಾಗ ಮಾತ್ರ ಕಲ್ಲು ಕಟ್ಟಿ ಒಂದು ಭಾಗದಲ್ಲಿ ನೀರು ಹರಿಯಲು ಮತ್ತು ದನ-ಕರುಗಳು ಇಳಿದು ನೀರು ಕುಡಿಯಲು ಅನುಕೂಲವಾಗುವಂತೆ ಹಾಗೇ ಬಿಟ್ಟಿರುತ್ತಾರೆ.

ಸರಣಿ ತಲಪರಿಗೆಗಳು

ಒಂದು ಸೀಮಿತ ಪ್ರದೇಶದಲ್ಲಿ ಹಲವಾರು ತಲಪರಿಗೆಗಳಿರುತ್ತವೆ. ಇವು ಭೂಮಿಯ ಇಳಿಜಾರಿಗೆ ಹೋಂದಿಕೊಂಡಂತೆ ಸರಣಿ ರೂಪದಲ್ಲಿರುವುದೇ ಸಾಮಾನ್ಯ. ಪ್ರತಿಯೊಂದಿಕ್ಕೆ ಅಧ್ಯ ಕೆ.ಮಿ.ನಿಂದ ಎರಡು ಕೆ.ಮಿ.ಎರೆಗೆ ಅಂತರವಿರುತ್ತದೆ. ಆದರೆ ಕಾಲುವೆಗಳು ಒಂದಕ್ಕೊಂದು ತಾಕುವುದಿಲ್ಲ.

ತಲಪರಿಗೆಗಳನ್ನು ಮನುಷ್ಯರ ಹಾಗೂ ದನಕರುಗಳ ಕುಡಿಯುವ ನೀರು ಮತ್ತು ವ್ಯವಸಾಯಕ್ಕಾಗಿ ಬಳಸಲಾಗುತ್ತದೆ. ಕೇವಲ ಒಂದು ಓಪೆಯಿಷ್ಟುಗಳದ ತಲಪರಿಗೆಯೂಂದು ನೂರಾರು ಎಕರೆ ಭೂಮಿಗೆ ನೀರುಣಿಸುತ್ತದೆ. ನಷ್ಟಿ ಕೆರೆಯೊಂದಕ್ಕೆ ಇದು ಸಮು ಎಂದರೆ ಉತ್ತೇಷ್ಣೆಯಲ್ಲ. ಗಮನಿಸಬೇಕಾದ ಅಂಶವೆಂದರೆ ಕೆರೆಯಲ್ಲಿ ನೀರು ಬತ್ತಿದಾಗಲೇ ತಲಪರಿಗೆಗಳು ಜೀವತಾಳುತ್ತವೆ.

“ಹತ್ತು ಹೆಚ್. ಹಿ. ವೋಟಾರಿನಿಂದ ಹೋರಬೀಳಿವಷ್ಟು ನೀರು ನಮ್ಮ ತಲಪರಿಗೆಯಿಂದ ನಿರಂತರವಾಗಿ ಹರಿಯುತ್ತಿತ್ತು” ಎಂದು ನೆನಪಿಸಿಕೊಳ್ಳುತ್ತಾರೆ ಅಕ್ಕಿರಾಂಪುರದ ಡಾ. ನಾಗರಾಜ್ ಪ್ರಥಾನ್. ಅಕ್ಕಿರಾಂಪುರದ ಶ್ವಾಸದ ಹತ್ತಿರವಿರುವ ತಲಪರಿಗೆಯು ಈ ಕೆ.ಮಿ. ದೂರದ ರಾಯವಾರ ಗ್ರಾಮದ ಹೋಲಗಳಿಗೆ ನೀರುಣಿಸುತ್ತಿತ್ತು.

ಇದು ತಲಪರಿಗೆಗಳ ಮತ್ತೊಂದು ವೈಶಿಷ್ಟ್ಯ. ಇವು ನೆಲಮಟ್ಟಿದಿಂದ ಕೆಳಗಿರುವುದರಿಂದ ಅಕ್ಕ-ಪಕ್ಕದ ಜಿಮೀನುಗಳಿಗೆ ಸಹಜವಾಗಿ ನೀರು ಹಾಯುವುದಿಲ್ಲ. ಸ್ವಲ್ಪ ದೂರ ಕಾಲುವೆಯಲ್ಲಿ ಸಾಗಿದ ನಂತರ ಅಲ್ಲಿನ ಹೋಲಗಳಿಗೆ ನೀರು ಹಾಯುತ್ತಿತ್ತು. ಹಾಗಾಗಿ ಮುಂಜೆ ತಿಳಿಸಿದಂತೆ ಅಕ್ಕಿರಾಂಪುರದ ತಲಪರಿಗೆಯು ನೀರಿನ ಹಕ್ಕು ಉರಿನ ಕೆಳೆಭಾಗದಲ್ಲಿರುವ ರಾಯವಾರ ಗ್ರಾಮದವರಿಗೆ ಸೇರಿತ್ತು.

ಶಾಂ ಮನೆಗಳಿರುವ ರಾಯವಾರ ಗ್ರಾಮಸ್ಥರು ತಲಪರಿಗೆ ನೀರಿನಿಂದಲೇ ಬೇಸಿಗೆಯ ಬೆಳೆ ತಗೆಯುತ್ತಿದ್ದರು. ಕೆರೆ ಕಾಲುವೆಯಷ್ಟು ಗಾತ್ರದ ಕಾಲುವೆಯಲ್ಲಿ ನೀರು ಹರಿಯುತ್ತಿತ್ತು. ಈ ಕಾಲುವೆಯ ರಿಪೇರಿ, ಉಸ್ತುವಾರಿ ಅವರದೇ ಆಗಿತ್ತು. ಆದರೆ ಈಗ್ಗೆ ಕೆಲವು ವರ್ಷಗಳಿಂದ ಈಚೆಗೆ ಬರಗಾಲದಿಂದಾಗಿ ತಲಪರಿಗೆಯಲ್ಲಿ ನೀರು ಉರುವುದು ಕಡಿಮೆಯಾಯಿತು. ಗ್ರಾಮಸ್ಥರೂ ಸಹ ಉತ್ಸಾಹ ಕಳೆದುಕೊಂಡರು. ಈಗ ತಲಪರಿಗೆ ಹಾಗೇ ಇದೆ, ಕಾಲುವೆಯಲ್ಲಿ ಕಳೆ ಬೆಳೆದುಕೊಂಡಿದೆ. ಅಕ್ಕಿರಾಂಪುರದ ಲಕ್ಷ್ಯದ ಇಡ್ಡಿ, ಆಗೆಲ್ಲಾ ರಾಯ್ಯಾರದಿಂದ ೧೦-೧೦ ಜನ ಒಂದು ಕಾಲುವೆ ತೆಗೋರ್ಯೇರು, ಈಚೆಗೆ ಬರೋದ್ದು ಬಿಟ್ಟು.”

ಅಕ್ಕಿರಾಂಪುರಕ್ಕೆ ಸ್ವಲ್ಪ ದೂರದ ಆರ್.ವೆಂಕಟಾಪುರದ ತಲಪರಿಗೆ ಕಲ್ಲಿನ ಸೋಪಾನದಿಂದ ಸುಭದ್ರವಾಗಿದ್ದು ಈಗ ಹಾಳು ಬಿದ್ದಿದೆ. “ಪಂಪೆ ಸೆಟ್ಟುಗಳು, ಬೋರುಗಳು ಒಂದು ಜನ ಪೋಕಿ ಕಲಿತರು, ತಲಪರಿಗೆಗಳು ಹಾಳಾದಪ್ಪು” ಎನ್ನುತ್ತಾರೆ ಇಲ್ಲಿನ ಹನುಮಂತರಾಯಪ್ಪೆ.

ಮುಧುಗಿರಿ ತಾಲ್ಲೂಕು ಹೊಸಕೆರೆ ಸರಣಿ ತಲಪರಿಗೆಗಳಿಗೆ ಉತ್ತಮ ನಾಕ್ಕಿ ಇಲ್ಲಿನ ಹತ್ತು ಕೀ.ಮಿ. ವ್ಯಾಪ್ತಿಯಲ್ಲಿ ಒಂದರ ಹಿಂದೆ ಒಂದರಂತೆ ನಾಲ್ಕು ತಲಪರಿಗೆಗಳಿವೆ. ಹೊಸಕೆರೆ ದೊಡ್ಡ ಕೆರೆಯಲ್ಲಿರುವ ತಲಪರಿಗೆಯು ಕೆರೆ ಹಿಂದಿನ ಅಡ್ಡಿಗೆ ನೀರುಣಿಸಿದರೆ, ಕೆರೆಹಿಂದಿರುವ ಮಲ್ಲಿನ ತಲಪರಿಗೆ ಮೂರು ಕೀ.ಮಿ. ಹರಿದು ಬಸವನಹಳ್ಳಿ ಅಡ್ಡಿಗೆ ನೀರುಣಿಸುತ್ತದೆ. ಹಾಗೆಯೇ ಬಸವನಹಳ್ಳಿ ಗಡ್ಡೆ ಬಯಲಿನಲ್ಲಿರುವ ತಲಪರಿಗೆಯು ಅದರ ಕೆಳಭಾಗದ ಹಳೇಯಾರು ಹೊಲಗಳಿಗೆ ಆಸರೆ. ಹೀಗೆ ಈ ನಾಲ್ಕು ತಲಪರಿಗೆಗಳು ನಾಲ್ಕು ದು ಹಳ್ಳಿಗಳಿಗೆ ಜೀವನೆಲೆಯಾಗಿದ್ದವು.

ಕಾಲುವೆ ನೀರಿನ ತಂಚಿಕೆಗೆ ತೆಂಗಿನ ಮಟ್ಟೆ!

ತಲಪರಿಗೆಯಿಂದ ಬರುವ ಮುಖ್ಯ ಕಾಲುವೆ ನೀರು ಭತ್ತದ ಹೊಲಗಳ ಹತ್ತಿರ ಮೂರು ನಾಲ್ಕು ಉಪಕಾಲುವೆಗಳಿಗೆ ವಿಭಜನೆಯಾಗುತ್ತದೆ. ಹೀಗೆ ಆಗುವಾಗ ಎಲ್ಲ ಉಪಕಾಲುವೆಗಳಿಗೆ ಸಮಸ್ತಮಾಣದಲ್ಲಿ ನೀರು ಹೋಗುವಂತೆ ಮಾಡುವುದು ಮುಖ್ಯ. ಅದಕ್ಕಾಗಿ ತೆಂಗಿನ ಮಟ್ಟೆಯು ಉಪಾಯ ಬಳಸುತ್ತಾರೆ. ಕರ್ಮಾನಿನಂತರಿರುವ ತೆಂಗಿನ ಮಟ್ಟೆಯನ್ನು ಕಾಲುವೆಗಳ ಮದಭಾಯಿ ಅಂತರಕ್ಕೆ ಸರಿಯಾಗಿ ಅಳತೆ ಮಾಡಿಕೊಂಡು ಕತ್ತಲಿಸುತ್ತಾರೆ. ಮುಖ್ಯಕಾಲುವೆಗೆ ಅಡ್ಡಲಾಗಿ ಇದನ್ನು ಇಟ್ಟಾಗ ಆ ಕತ್ತಲಿಸಿದ ಭಾಗದಿಂದ ಒಂದೇ ಪ್ರಮಾಣದ ನೀರು ಹರಿಯುತ್ತದೆ. ಕಾಲುವೆ ಉಸ್ತುವಾರಿಗೆ ಒಬ್ಬ ವ್ಯಕ್ತಿಯನ್ನು ನೇಮಿಸುತ್ತಿದ್ದರು. ಅವರಿಗೆ ನೊಂಬಕಾರ ಅಥವಾ ಗಮಕಾರ ಎಂಬ ಹೆಸರಿತ್ತು.

ಸಮುದ್ರಾಯದ ಸ್ವತಾಗಿದ್ದ ತಲಪರಿಗೆಗಳು ಇಂದು ಬಹುತೇಕ ಬಳಕೆಯಲ್ಲಿಲ್ಲ. ಸತತ ಬರಗಾಲದಿಂದ, ನಿರ್ದಕ್ಕೆದಿಂದ ಕೆಲವು ಬಣಿಗಿ ಹೋಗಿದ್ದರೆ ಮತ್ತೆ ಕೆಲವು ಒತ್ತುವರಿಯಾಗಿವೆ. ಕೊರಟಿಗೆರೆ ಪಟ್ಟಣದ ಪಕ್ಕದಲ್ಲಿ ಎಲ್ಲರ ಬಳಕೆಗೆ ಇಡ್ಡ ತಲಪರಿಗೆಯೊಂದು ಈಗ ಒತ್ತುವರಿಯಾಗಿ ಖಾಸಗಿ ಸ್ವತಾಗಿಬಿಟ್ಟಿದೆ. ಇಂತಹುದೇ ಪ್ರಕರಣಗಳನ್ನು ಹಲವಾರು ನೋಡಬಹುದು. ಸರಣಿ ತಲಪರಿಗೆಗಳ ಕೊಂಡಿ ಕಳಬಿಡೆ.

ನಮ್ಮುರ ಕೆರೆ ಏರಿ ಮೇಲೆ ಶಾಲೆಗೆ ಹೋಗುವ ಮಕ್ಕಳಿಗೆ ಈಗ ತಲಪರಿಗೆ ಕೆಲಸದ ದೃಶ್ಯ ಕಾಣುವುದಿಲ್ಲ. ಆ ಸಂಭ್ರಮ, ಸಡಗರದ ಕ್ಷಣಿಗಳಿಂದ ಈಗಿನ ತಲೆಮಾರು ವಂಚಿತವಾಗಿದೆ. ಸಿಹಿಯಾದ, ಶುಧಿಸ್ಥಿತಿನ ಮೂಲಗಳಾಗಿದ್ದ, ಹೆಸರಿನಲ್ಲಿಯೇ ತನ್ನೆಲ್ಲಾ ವಿಶಿಷ್ಟತೆಯನ್ನು ಅಡಗಿಸಿಟ್ಟುಕೊಂಡಿದ್ದ ತಲಪರಿಗೆಗಳ ಬಗ್ಗೆ ವಿಸ್ತೃತ ಅಧ್ಯಯನ ನಡೆಯುವ ಅವಶ್ಯಕತೆ ಇದೆ.



ಮಲ್ಲಿ ಕಾಜುರನ ಹೊಸಪಾಳ್ಯ ಕೆಮ್ಮೆಲಿಕೇಶನ್ ಹ್ಲಾರ್ ಡೆವಲಪ್‌ಮೆಂಟ್ ಅಂಡ್ ಲಸಿಂಗ್ ಸಂಸ್ಥೆಯಲ್ಲಿ ಯೋಜನಾ ಸಂಯೋಜಿಸಿಕೊಂಡಿರುತ್ತಾರೆ. ಕ್ರಿಷ್ಟಿಯನ್ ಪ್ರಾರ್ಥನೆಗಳ ಮದಲ್ಲಿ ಹಲವಾರು ಪಷಣಗಳ ಅನುಭಾವ. ನೆಟ್‌ರಾಗಿ ಪ್ರಕಟಿಸಿಕೊಂಡಿರುತ್ತಾರೆ.

ಗ್ರಿಮದ ನೀರಣಸರೀಯಾಗಿದ್ದ ಕೃಂಟೆಗಳು

ಪ್ರೌಢೇವು ಕೆ.ಕೆ.

ಕುಂಟೆಗಳು ಬಹುಪರೋಗಿ. ಕುಂಟೆಗಳಿಲ್ಲದ ಹಳ್ಳಿಗಳೇ ಇಲ್ಲವೆನ್ನಬಹುದು. ಹಳ್ಳಿಗೆ
ಹೊಂದಿಕೊಂಡಂತೆಯೇ ಇರುತ್ತಿದ್ದ ಇವು ಮುಖ್ಯವಾಗಿ ದನಕರುಗಳಿಗೆ
ಅನರೋಯಾಗಿದ್ದ ಹಳ್ಳಿಯ ಇಡೀ ವಾತಾವರಣವನ್ನು ತಂಪಾಗಿಸುವಲ್ಲಿ ಪ್ರಮುಖ
ಪಾತ್ರವಹಿಸಿದ್ದವು. ಈಗೇಗೆ ಕುಂಟೆಗಳು ಒತ್ತುವರಿ ಇತ್ಯಾದಿಯಿಂದಾಗಿ ಸೂರಗುತ್ತಿವೆ.

ದೃಶ್ಯ ೧ - ಸಂಕ್ರಾಂತಿ ಸಮಯ. ಪ್ರತಿಯೊಬ್ಬರೂ ತಂತಮ್ಯ ಜಾನುವಾರುಗಳೊಂದಿಗೆ ಉರಿ
ಹಕ್ಕುದ ಕುಂಟೆ ಬಳಿ ಜಮಾಯಿಸುತ್ತಿದ್ದರು. ಕೆತ್ತಿನವರೆಗೂ ಮುಳುಗುತ್ತಿದ್ದ ನೀರಿನಲ್ಲಿ ದನಗಳನ್ನು ಈಜಾಡಿಸಿ,
ಮೈತಿಕ್ಕಿ ಕೇಕೆ ಹಾಕುತ್ತಿದ್ದರು. ಎಲ್ಲರ ಸರದಿ ಮುಗಿಯುವ ಹೊತ್ತಿಗೆ ಆ ನೀರು ಕೆಂಬಣ್ಣಕ್ಕೆ ತಿರುಗುತ್ತಿತ್ತು.

ದೃಶ್ಯ ೨ - ಮುಂಡ್ಯ ಜಿಲ್ಲೆಯಲ್ಲಿ ಕೆ.ಆರ್.ಎಸ್. ಬರುವ ಮುಂಜೆ ಪ್ರತಿಯೊಬ್ಬರ ಜಮಿನಿನಲ್ಲಿ
ಒಂದು ಕುಂಟೆಯಿರುತ್ತಿತ್ತು. ಹೊಲದ ತೆಗ್ನಿನ ಭಾಗ ಇದಕ್ಕೆ ಮೀನಲು. ಬೇಸಿಗೆಯಲ್ಲಿ ಈ ಕುಂಟೆಗಳ
ಹಕ್ಕು ಸೊಷ್ಟಿನ ಮಡಿಗಳು ಮೈದಾಳುತ್ತಿದ್ದವು.

ದೃಶ್ಯ ೩ - ಹಾವೇರಿ ಜಿಲ್ಲೆಯ ಹಳ್ಳಿಗಳಲ್ಲಿ ಅಡ್ಡಾಡಿದರೆ ಪ್ರತಿಯೊಂದು ಹಳ್ಳಿಯೂ ಎರಡು
ಮೂರು ಕುಂಟೆಗಳಿಂದ ಸುತ್ತುವರಿದಿರುವುದನ್ನು ಕಂಡು ಅಚ್ಚಿರಿಯಾಗಿರದು.

ಕುಂಟೆಗಳು ನಮ್ಮ ಗ್ರಾಮೀಣ ಬದುಕನ್ನು ಆವರಿಸಿಕೊಂಡ ರೀತಿಯನ್ನು ಈ ಮೇಲಿನ ದೃಶ್ಯಗಳಲ್ಲಿ
ಕಾಣಬಹುದು.

ಕುಂಟೆಗಳು ಬಹಳ ಹಿಂದಿನ ಕಾಲದಿಂದಲೂ ಜಾರಿಯಲ್ಲಿರುವಂತಹ ನೀರು ಸಂಗ್ರಹಣ ಪದ್ಧತಿ.
ಕುಂಟೆಗಳಿಲ್ಲದ ಹಳ್ಳಿಗಳೇ ಇಲ್ಲವೆನ್ನಬಹುದು. ಕುಂಟೆಗಳು ಸಾಮಾನ್ಯವಾಗಿ ಉರಿನ ಹೊರಭಾಗದಲ್ಲಿ
ಕೆಂಡುಬರುತ್ತವೆ. ಜಾನುವಾರುಗಳನ್ನು ಹೊಲದಲ್ಲಿ ಮೇಯಿಸಿ ಉರೋಳಿಗೆ ಹೊಸುವ ಮುನ್ನ ನೀರು
ಕುಡಿಸುವುದಕ್ಕೆ, ಹೆಣ್ಣುಮಕ್ಕಳು ಬಟ್ಟೆ ಒಗೆಯಲಿಕ್ಕೆ ಅನುಕೂಲವಾಗಲು ಈ ರೀತಿ ಮಾಡಿರುತ್ತಿದ್ದರು.
ಇದು ಮಾನವ ನಿರ್ಮಿತ ನೀರು ಸಂಗ್ರಹಣ ಪದ್ಧತಿ. ಈಗೇಗೆ ಇವುಗಳ ಸಂಖ್ಯೆ ಕ್ಷೇಣಿಸುತ್ತಿದೆ. ಕಾರಣ
ಈಗ ಎಲ್ಲರೂ ಬೋರ್ಡೆಲೋಗಳನ್ನು ಹಾಕಿಸಿಕೊಂಡು ಸಮುದಾಯದ ಆಸ್ತಿಯಾದ ಕುಂಟೆಗಳನ್ನು
ಮರೆಯುತ್ತಿರುವುದು.

ಕುಂಟೆಗಳ ವಿಶೇಷತೆ ಏನೆಂದರೆ ಇವುಗಳನ್ನು ಹಿಂಗು ಗುಂಡಿಗಳನ್ನಾಗಿಯೂ ಉಪಯೋಗಿಸುತ್ತಾರೆ.
ಕುಂಟೆಗಳಲ್ಲಿ ಸಂಗ್ರಹವಾದ ನೀರು ಸೆಲದಲ್ಲಿ ಹಿಂಗುವುದರಿಂದ ಅಂತರ್ಜಲದ ಮಟ್ಟೆ ನುಢಾರಿಸುತ್ತದೆ.
ಉರಿ ಸುತ್ತ-ಮುತ್ತ ಹೊಲ, ತೋಟಗಳು ಸ್ಥಳ ಮಟ್ಟೆಗೆ ಹಸಿರಾಗಿರಲು ಇದೇ ಮುಖ್ಯ ಕಾರಣ. ಉತ್ತರ
ಕನಾರ್ಟಿಕದಲ್ಲಿ ಇವುಗಳನ್ನು ಗುಂಡಿಗಳೆಂದು ಕರೆಯುತ್ತಾರೆ ಎತ್ತು ಇಲ್ಲ ಕುಂಟೆಗಳನ್ನು
ಮೀನುಸಾಕಾಣೆಗೋಸ್ಕರವೂ ಬಳಸುತ್ತಾರೆ.

ಕುಂಟೆ ಹಾಸರಿನ ಮೂಲ

ಕುಂಟೆ ಎಂಬುದು ಗುಂಟೆ ಪದದಿಂದ ಬಂದುದಾಗಿದೆ. ಹಿಂದೆ ಪ್ರತಿಯೊಬ್ಬರ ಹೊಲದಲ್ಲಿಯೂ



ಕನಿಷ್ಠ ಎಕರೆಗೆ ಒಂದು ಗುಂಟೆ ಜಮೀನನ್ನು ನೀರು ಸಂಗ್ರಹಕ್ಕೊಂಡು ಮೀನಲಿಟ್ಟಿರುತ್ತಿದ್ದರು. ಇದೇ ಮುಂದೆ ಕುಂಟೆಯಾಗಿ ಪರಿವರ್ತನೆಯಾಗಿದೆ. ಕುಂಟೆಗಳು ಮತ್ತು ಗೋಕಟ್ಟೆ ಎರಡೂ ಒಂದೇ ಎಂದು ಕೆಲವರು ವಾದಿಸುತ್ತಾರೆ. ಆದರೆ ಗೋಕಟ್ಟೆಗಳು ಜಾನುವಾರುಗಳ ಕುಡಿ ನೀರಿಗೆ ಮಾತ್ರ ಬಳಸುವಂತಹ, ಮತ್ತು ಅವು ಜಾನುವಾರು ಮೇಯಲು ಹೋಗುವೆಡೆಯಲ್ಲಿಲ್ಲಾ, ನಿರ್ಮಿಸಲಾಗುತ್ತದೆ. ಆದರೆ ಕುಂಟೆಗಳು ಉರ ಪಕ್ಕದಲ್ಲಿ ಇರುವಂತಹವು, ಕೆಲವು ಪ್ರದೇಶಗಳಲ್ಲಿ ಮಾತ್ರ ಹೋಲಗಳ ಬಳಿಯಲ್ಲಿ ರಚಿಸಿಕೊಳ್ಳುವ ಸಂಪ್ರದಾಯವಿದೆ.

ಕುಂಟೆಗಳು ಸಾಮಾನ್ಯವಾಗಿ ವೃತ್ತಾಕಾರದ ರಚನೆಗಳು. ಹೆಚ್ಚೆನೂ ಆಳವಿರುವುದಿಲ್ಲ. ಗ್ರಾಮ ಮತ್ತು ಅದರ ಸುತ್ತಲೂ ಬಿಧ್ಯ ಮಳೆ ನೀರು ನೇರವಾಗಿ ಕುಂಟೆಗಳಿಗೆ ಬರುವಂತೆ ವ್ಯವಸ್ಥೆ ಮಾಡಲಾಗಿರುತ್ತದೆ.

ಕುಂಟೆಯ ಬಗ್ಗೆ ತಿಳಿಯಲು ಭೇಟಿ ನೀಡಿದ ಹಳ್ಳಿಯೊಂದರ ವಿವರ ಈ ರೀತಿ ಇದೆ.

ಕಾಕೋಳ ಗ್ರಾಮವು ದೊಡ್ಡಬಳ್ಳಾಪುರ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿದೆ. ಈ ಉರಿನ್ನು ೧೯೦೭ ರಲ್ಲಿ ನಿರ್ಮಿಸಲಾಯಿತು. ಈ ಉರಿನಲ್ಲಿ ೫೦೦ ಕುಟುಂಬಗಳಿದ್ದು, ರಾಗಿ, ಭತ್ತ, ತರಕಾರಿ ಬೆಳೆಗಳು, ಎಣ್ಣೆ ಕಾಳು ಮತ್ತು ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾರೆ. ಇಲ್ಲಿ ಗ್ರಾಮದಲ್ಲಿ ಸುಮಾರು ಇಂದ್ರಾರ್ಥವೆಲ್ಲಾಗಳಿವೆ. ಇದರಲ್ಲಿ ಶೋಕಡ ಜಿಂ ರಷ್ಟು ಬೋರ್ಡವೆಲ್ಲಾಗಳಲ್ಲಿ ಈಗ ನೀರು ಹಿಂಗಿಹೋಗಿದೆ.

ಕಾಕೋಳ ಗ್ರಾಮದಲ್ಲಿ ಬಹಳ ಹಿಂದೆ ನಿರ್ಮಿತವಾದ ಒಂದು ಕುಂಟೆ ಇದೆ. ಈ ಉರು ನಿರ್ಮಾಣ ಆಗುವುದಕ್ಕಿಂತ ಹೊದಲು ಇಲ್ಲಿ ಗೋಮಾಳವಿತ್ತು. ದನ ಕರುಗಳನ್ನು ಮೇಯಿಸಲು ಬಂದವರಿಗೆ ಮತ್ತು ದನಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿತ್ತು. ಅವರು ಬಹಳ ದೂರ ದನಗಳನ್ನು ನೀರು ಕುಡಿಸಲು ಕರೆದೊಯ್ದಬೇಕಿತ್ತು. ಆಗ ಈ ಗೋಮಾಳದಲ್ಲಿ ಒಂದು ಕುಂಟೆಯನ್ನು ತೋಡಿದರು. ಹೊದಲು ಈ ಕುಂಟೆಯನ್ನು ಸಮುದಾಯದವರು ನಿರ್ವಹಿಸುತ್ತಿದ್ದರು. ಮನೆಗೆ ಒಬ್ಬರಂತೆ ಉರಿನ ಎಲ್ಲಾ ಜನರು ಒಟ್ಟಿಗೂಡಿ ಕುಂಟೆಗಳ ನಿರ್ವಹಣೆ ಮಾಡುತ್ತಿದ್ದರು. ಅಂದರೆ ಹೂಳು ತೆಗೆಯುವುದು, ನೀರು ಬರುವ ದಾರಿ ಸರಿ ಮಾಡುವುದು ಇತ್ಯಾದಿ. ಈಗ ಇದರ ನಿರ್ವಹಣೆಯನ್ನು ಕಾಕೋಳ ಗ್ರಾಮವಂಚಾಯಿತಿಯವರು ನೋಡಿಕೊಳ್ಳುತ್ತಿದ್ದಾರೆ. ಗ್ರಾಮವಂಚಾಯಿತಿಯವರು ಒಬ್ಬ ವ್ಯಕ್ತಿಗೆ ಕುಂಟೆಗಳ ನಿರ್ವಹಣೆಯ ಗುತ್ತಿಗೆ ಕೊಡುತ್ತಾರೆ.

ಈ ಗ್ರಾಮದಲ್ಲಿ
 ಮತ್ತೊಂದು ಕುಂಟೆಯೂ
 ಇದೆ, ಇದನ್ನು ನಿರ್ಮಿಸಿದವರು
 ಕಾಕೋಳ್ ಗ್ರಾಮದ
 ಮಹಿಳೆಯಾದ ಮಾರಕಲ್ಲಮ್ಮೆ.
 ಅದಕ್ಕೇ ಇದರ ಹೆಸರು
 ಮಾರಕಲ್ಲಮ್ಮನಕುಂಟೆ. ಈ
 ಕುಂಟೆಯನ್ನು ಉರಿನ
 ಇನ್ನೊಂದು ದಿಕ್ಕಿನಲ್ಲಿ
 ನಿರ್ಮಿಸಿದ್ದಾರೆ. ಮುಂಚಿನಿಂದ
 ಇಡ್ಡ ಕುಂಟೆಯ ಜಮೀನನ್ನು
 ಒತ್ತುವರಿ ವಾಡಿದ್ದರಿಂದ
 ಅದರಲ್ಲಿ ನೀರು
 ಸಂಗ್ರಹವಾಗುವ ಪ್ರವಾಣ ಕ್ಷೇತ್ರಿಸಿತು, ಆಗ ಮಾರಕಲ್ಲಮ್ಮೆ ಎಲ್ಲಿಗೂ ಅನುಕೂಲವಾಗಲೆಂದು
 ಸ್ವಪ್ರೇರಣೆಯಿಂದ ಈ ಕುಂಟೆಯನ್ನು ನಿರ್ಮಿಸಿದರು. ಈ ಕುಂಟೆ ಬಹಳ ಚಿಕ್ಕದು, ಆದರೆ ನೀರು ಸತತವಾಗಿ
 ದೊರೆಯುತ್ತದೆ.



ಕುಂಟೆಗಳಲ್ಲಿ ಸಂಗ್ರಹವಾದ ನೀರು ಉರಿನ ಸುತ್ತು ವುತ್ತಲ ತೆರೆದ ಬಾವಿಗಳಿಗೆ
 ಆಸರೆಯಾಗಿರುತ್ತತ್ತು. ಜೊತೆಗೆ ಚಿಕ್ಕ-ಚಿಕ್ಕ ಜಾಗದಲ್ಲಿ ತರಕಾರಿ ಬೆಳೆಗೆ ಅವಕ್ಕೆ ಕುಂಟೆಗಳಿಂದ ನೀರು
 ಹೊತ್ತು ಹಾಕುತ್ತಿದ್ದರು. ಮೇಣನು, ಬದನೆ, ರಾಗಿ ಮುಂತಾದ ಪ್ರಯೋಗ ನಾರು ಬಿಟ್ಟುಗ ಈ ಕುಂಟೆಗಳಿಂದಲೇ
 ಅವಕ್ಕೆ ನೀರು ಹಾಕುತ್ತಿದ್ದರು. ಅಲ್ಲದೆ ಒಟ್ಟು ಬಿಡಲು ಭತ್ತುವನ್ನು ನೆನೆ ಹಾಕಲೂ ಇವು ಅತ್ಯಂತ
 ಉಪಯುಕ್ತವಾಗಿದ್ದವು. ಕುಂಟೆ ನೀರನ್ನೇ ಬಳಸಿ ಇಟ್ಟಿಗೆ ಗೂಡು ಹಾಕುತ್ತಿದ್ದರು. ಒಟ್ಟಾರೆ ಕುಡಿಯುವ
 ಉದ್ದೇಶವನ್ನು ಹೊರತುಪಡಿಸಿ ಉಳಿದೆಲ್ಲಕ್ಕೂ ಕುಂಟೆ ನೀರು ಬಳಸಿಯಾಗುತ್ತಿತ್ತು.

ಹೀಗೆ ಕುಂಟೆಗಳಿಂದರೆ ಗ್ರಾಮವೋಂದರ ಬದುಕಿಗೆ ಆಸರೆಯಾಗಿದ್ದವು. ಅವುಗಳಿಲ್ಲದ ಗ್ರಾಮಗಳನ್ನು
 ಉಹಿಸಲಿಕ್ಕೆ ಸಾಧ್ಯವೇ ಇಲ್ಲ:



ಪ್ರಾಣಿಮು ಕೆ.ಕೆ. ಕಮ್ಮನಿಕೆಳನ್ ಘಾರ್ ಡೆವಲಪ್‌ಮೆಂಟ್ ಅಂಡ್ ಲೀಂಗ್ ಸಂಸ್ಥೆಯಲ್ಲಿ ಕಾರ್ಯಕ್ರಮ
 ನಿರ್ವಹಿಸಿ. ಪರಿಸರ ಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಬರವಣಿಗೆ ಇವರ ಹವ್ಯಾಸ.

ಕರ್ಮನಿಕೆಶಂಕಾ ಫ್ಲಾರ್ ಡೇವಲಪ್‌ಮೆಂಟ್ ಅಂಡ್ ಲಿಮಿಟೆಡ್

1997ರಲ್ಲಿ ನೋಂದಾವಣೆಗೊಂಡ ಕರ್ಮನಿಕೆಷಂಕಾ ಫ್ಲಾರ್ ಡೇವಲಪ್‌ಮೆಂಟ್ ಅಂಡ್ ಲಿಮಿಟೆಡ್ (ಸಿ.ಡಿ.ಎಲ್.) ಬೆಂಗಳೂರು ಮೂಲದ ಸ್ಥಾಯಿ ನೇವಾ ಸಂಸ್ಥೆ. ಸಂಪರ್ಕನವನ್ನು ಅಭಿವೃದ್ಧಿ ಪ್ರತ್ಯೇಕೀಯ ನೀತಿಯಲ್ಲಿ ಕೇಂದ್ರೀಕೃತ ಭಾಗವಾಗಿ ಬಳಸುವ ನಿರ್ದಿಷ್ಟ ನಲ್ಲಿ ಕಾರ್ಯನಿರ್ವಹಣೆಯಾಗಿ ಉದ್ದೇಶಿಸಿರುವ ಸಂಸ್ಥೆಯು ಮೂರು ಮಾರ್ಗದ ಸಂಪರ್ಕನ ಸೂಕ್ತವನ್ನು ಅಳವಡಿಸಿಕೊಂಡಿದೆ. ಇದು ಹೊಸ-ಹೊಸ ರಿಇತಿಯಲ್ಲಿ ಸಮುದಾಯಗಳ ಜೊತೆ ಸಂಪರ್ಕನ ನಡೆಸಲು ಹಾಗೂ ಅವರಿಂದ ಕೆಲಿಯಲು ನೇರವಾಗುತ್ತದೆ. ಸಂಪರ್ಕನವನ್ನು ಅಭಿವೃದ್ಧಿ ಪ್ರತ್ಯೇಕೀಯ ವರ್ತಿತವಾಗಿ ಬಳಸಿಕೊಳ್ಳಲ್ಪಡು ಸಂಸ್ಥೆಯ ಧೀರ್ಘವಿಧಿ ಉದ್ದೇಶ.

ಸ್ಥಾಯಿ ನೇವಾ ಸಂಸ್ಥೆಗಳಿಗೆ ಸಂಪರ್ಕನದ ಬಗ್ಗೆ ತರಬೇತಿ, ಮಾಹಿತಿ ಪೂರ್ವೇಕೆ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಮಾಧ್ಯಮ ಸಂಶೋಧನೆ, ದಾಖಲಾತಿ, ಪ್ರಸ್ತುತಿ ಪ್ರಕಟಣೆ, ವಿನ್ಯಾಸ ಮತ್ತು ಮುದ್ರಣ ಮುಂತಾದ ಅನೇಕ ರಿಇತಿಯ ಸೇವೆಗಳನ್ನು ಒದಗಿಸುವುದು ಸಹ ಸಿ.ಡಿ.ಎಲ್.ನ ಮುಖ್ಯ ಕಾರ್ಯಕ್ರೇತಿವಾಗಿದೆ.

ಸಂಸ್ಥೆಯ ಕಳೆದ ಮೂರು ವರ್ಷಗಳಿಂದ ತನ್ನ ಚರಕ ಯೋಜನೆಯಡಿಯಲ್ಲಿ ನೀರಿನ ಕಾರಿತು ವಿಶೇಷ ಗಮನಕರಿಸಿದೆ. ಜಲ ಪ್ರತ್ಯೇಕೀಯ ಎಂಬ ಪರಿಕಲ್ಪನೆಯ ಮೂಲಕ ನೀರಿನ ಬಗ್ಗೆ ಪರಿಣತ ಪತ್ರಕರ್ತರ ತಂಡವನ್ನು ಹುಟ್ಟಿಹಾಕುವ ಪ್ರಯತ್ನ ಮಾಡುತ್ತಿದೆ.

ಸಂಸ್ಥೆಯ ಇನ್ನಿತರ ಚಟುವಟಿಕೆಗಳೊಂದರೆ:

- ಮಾಧ್ಯಮ ಸಂಶೋಧನೆ
- ದಾಖಲಾತಿ ಸೇವೆ
- ತರಬೇತಿ
- ವಿಷಯಾಧಾರಿತ ಪತ್ರಕರ್ತರ ತಂಡವನ್ನು ಹುಟ್ಟಿಹಾಕುವ ಪ್ರಯತ್ನ

ಸಿ.ಡಿ.ಎಲ್. ಚರಕ ಅಭಿವೃದ್ಧಿ ಸಂಪರ್ಕ ಜಾಲದ ದಕ್ಷಿಣ ಭಾರತ ಪಾಲುದಾರ ಸಂಸ್ಥೆಯಾಗಿದೆ.

ಸಂಪರ್ಕರಿಗೆ ಸ್ವಾಗತ!



Communication for Development and Learning

11/A, 7th Cross, 17th Main, Koramangala 6th Block


Bangalore 560 095

Tel: 080-25503481. Telefax: 25524192

e-mail: cfdal@dataone.in

www.waterjournalism.org

Books you can use!



What Makes News?

Understanding Print Media for Advocacy – A User's Handbook

Price : Rs. 60/- only

Devtoons

Cartoons for Development

Price: Rs. 70/- only

Samparka Sethu

- **Karnataka Directory of Development Journalists (English / Kannada)**

Price: Rs. 90/- only

- **Kerala Directory of Development Journalists (English / Malayalam)**

Price: Rs. 40/- only

Hani Hanigoodidare.....(Kannada)

Price: Rs. 60/- only



News You Can Use

A Monthly Development Mediascan

Price: Rs. 40/- per issue

Three years: Rs. 1300/-

One year: Rs. 450/-





ಪಾರಂಪರಿಕ ನೀರಿನ ಜಾತ್ಯಾನದ ಅದ್ವೃತ ಲೋಕವನ್ನು ಪರಿಚಯಿಸುತ್ತದೆ ಈ ಪ್ರಸ್ತುತಿ. ಕನಾಂಟಿಕದ ಎಲ್ಲ ಪ್ರದೇಶಗಳ ಅಯ್ದು ಕೇಲವು ಜಲ ಸಂರಕ್ಷಣೆ ಮತ್ತು ನಿರ್ವಹಣಾ ಪದ್ಧತಿಗಳನ್ನು ಇಲ್ಲಿ ದಾಖಲಿಸಲಾಗಿದೆ. ನಾಡಿನ ಅನುಭವಿ ಬರಹಗಾರರಿಂದ ದಾಖಲಿಸಲ್ಪಟ್ಟ ಈ ಲೇಖನಗಳಲ್ಲಿ ನಮ್ಮ ಹಿರಿಯ ತಲೆಮಾರುಗಳ ನೀರಿನ ಜಾಣ್ಯಯಿದೆ, ಅನುಭವದ ವಿಜ್ಞಾನವಿದೆ, ಬದುಕಿನ ವೊಲ್ಯುಗಳಿವೆ, ಕಿರಿಯ ತಲೆಮಾರುಗಳಿಗೆ ಅನನ್ಯ ಪಾಠಗಳಿವೆ.

ಇವುಗಳನ್ನು ಓದುವಾಗ ಅಷ್ಟೇರಿ ಮತ್ತು ಸಂಕಟ ಒಟ್ಟಿಗೇ ಆಗದಿರದು.

ನೀರಿನ ಅಭಾವವೆಂಬ ಕಲೋರಿ ವಾಸ್ತವ ನಮ್ಮದುರಿಗಿದೆ. ಇಂತಹ ಸಂಧಿಗ್ರಹ ಪರಿಸ್ಥಿತಿಯಲ್ಲಿ ಈ ಸರಳ, ವಿಂತವ್ಯಂತುಕಾರಿ ಹಾಗೂ ಪರಿಸರ ಸ್ವೇಹಿ ವಿಧಾನಗಳು ಪರಿಹಾರ ರೂಪದಲ್ಲಿವೆ.

ನಮ್ಮ ಹಿರಿಯರು ನಮಗಾಗಿ ಕೊಟ್ಟೇ ಈ ಬಳುವಳಿಯನ್ನು ಮುಂದಿನ ಹೀಳಿಗೆಗೆ ಹಸ್ತಾಂತರಿಸುವ ಒಂದು ಪ್ರಯತ್ನ ಇದು.



Communication for Development and Learning
11/A, 7th Cross, 17th Main, Koramangala 6th Block
Bangalore 560 095
Tel: 080-25503481. Telefax: 25524192
e-mail: cfdal@dataone.in
www.waterjournalism.org